



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೮ Volume 148	ಬೆಂಗಳೂರು, ಗುರುವಾರ, ಏಪ್ರಿಲ್ ೧೮, ೨೦೧೩ (ಚೈತ್ರ ೨೮, ಶಕ ವರ್ಷ ೧೯೩೫) Bangalore, Thursday, April 18, 2013 (Chaithra 28, Shaka Varsha 1935)	ಸಂಚಿಕೆ ೧೬ Issue 16
-------------------------	---------------------------------------------------------------------------------------------------------------------------------------	-----------------------

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಅರಣ್ಯ ಇಲಾಖೆ

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಹಾಗೂ ಆಯ್ಕೆ ಪ್ರಾಧಿಕಾರ, ಹಾಸನ ವೃತ್ತ, ಹಾಸನ

ಅಧಿಸೂಚನೆ

ಸಂಖ್ಯೆ: ಎ3-ಸಿಬ್ಬಂದಿ-ಅ.ವಿ-ನೇರ ನೇಮಕಾತಿ-ಸಿಆರ್-34/2012-13 ದಿನಾಂಕ 18-03-2013

ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ

ಅರಣ್ಯ ಇಲಾಖೆಯ ಹಾಸನ ವೃತ್ತ ವ್ಯಾಪ್ತಿಗೆ ಒಳಪಡುವ ಹಾಸನ ವಿಭಾಗದಲ್ಲಿ 14 ಮತ್ತು ತುಮಕೂರು ವಿಭಾಗದಲ್ಲಿ 38, ಒಟ್ಟು 52 ಅರಣ್ಯ ವೀಕ್ಷಕ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2003 ರಂತೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು on line ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. on line ಅರ್ಜಿ, ಅಧಿಸೂಚನೆ ಇವುಗಳನ್ನು ಇಲಾಖಾ ವೆಬ್‌ಸೈಟ್: www.karnatakaforest.gov.in ನಲ್ಲಿ ಪ್ರಕಟಪಡಿಸಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. on line ಅರ್ಜಿಯನ್ನು ತುಂಬಲು ಸಹಾಯಕವಾಗುವ ಸೂಚನೆಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ನೀಡಲಾಗುವುದು. ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಒಂದು ಜೆರಾಕ್ಸ್ ಪ್ರತಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. on line ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ, ಮುದ್ದಾಂ ಆಗಿ ಅಥವಾ ಇನ್ನಿತರ ವಿಧದಲ್ಲಿ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ. ನೇಮಕಾತಿ ಪರೀಕ್ಷೆಗಳು ಎಲ್ಲಾ ವೃತ್ತಗಳಲ್ಲಿ ಒಂದೇ ದಿನಾಂಕದಂದು ಒಂದೇ ವೇಳೆಯಲ್ಲಿ ನಡೆಯುವುದರಿಂದ ಯಾವುದಾದರೂ ಒಂದು ವೃತ್ತದಲ್ಲಿನ ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವುದು ಒಳಿತು.

ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ/ಪ್ರವರ್ಗ ದೃಢೀಕರಿಸುವ ಪ್ರಮಾಣ ಪತ್ರಗಳು, ಸೈನಿಕ ಸೇವೆ ದೃಢೀಕರಣ ಪ್ರಮಾಣ ಪತ್ರ ಹಾಗೂ ಇತರೆ ಯಾವುದೇ ಮೂಲ ದಾಖಲೆ ಅಥವಾ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಮುಂದೆ ಇವುಗಳನ್ನು ಇಲಾಖೆ ಅಪೇಕ್ಷಿಸಿದಾಗ ಮಾತ್ರ ಸಲ್ಲಿಸತಕ್ಕದ್ದು.

on line ಮುಖಾಂತರ ಅರ್ಜಿಯನ್ನು ದಿನಾಂಕ 08-04-2013ರಿಂದ 07-05-2013 ರಂದು ಅಪರಾಹ್ನ 4.30 ಗಂಟೆಯವರೆಗೆ ಸಲ್ಲಿಸಬಹುದಾಗಿರುತ್ತದೆ.

ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ ಮತ್ತು ದೈಹಿಕ ತಾಳ್ಮೆ ಮತ್ತು ಲಿಖಿತ ಪರೀಕ್ಷೆಗಳು ನಡೆಯುವ ಸ್ಥಳ ಮತ್ತು ವೇಳೆಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವುದು. ಇದನ್ನು ಹೊರತುಪಡಿಸಿ ಅಂಚೆ ಮುಖಾಂತರ ಪ್ರವೇಶ ಪತ್ರವನ್ನು ಕಳುಹಿಸಲಾಗುವುದಿಲ್ಲ.

ಅರ್ಜಿ ಶುಲ್ಕ :

ಸಾಮಾನ್ಯ ವರ್ಗ, IIA, IIB, IIIA, IIIB ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100-00 ಆಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-Iಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 50-00 ಆಗಿರುತ್ತದೆ. on line ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಶುಲ್ಕವನ್ನು ಯಾವ ರೀತಿ ಪಾವತಿಸಬೇಕೆಂಬ ಬಗ್ಗೆ ಮಾಹಿತಿ ನೀಡಲಾಗುವುದು.

(೩೧೩)

ಸೂಚನೆ :- On line ನಲ್ಲಿ ಅರ್ಜಿಯನ್ನು ಸಲ್ಲಿಸದೇ ನೇರವಾಗಿ ಕೊರಿಯರ್, ನೋಂದಾಯಿತ ಅಂಚೆ, ಸಾಧಾರಣ ಅಂಚೆ, ಮುದ್ದಾಂ ಇತ್ಯಾದಿ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1.0 ಅರಣ್ಯ ವೀಕ್ಷಕ ಹುದ್ದೆ:- ಒಟ್ಟು 52 ಹುದ್ದೆಗಳು.

ವೇತನ ಶ್ರೇಣಿ: ರೂ. 10400-200-12000-250-13000-300-14200-350-15600-400-16400

ಅರಣ್ಯ ವೀಕ್ಷಕರ ಖಾಲಿ ಹುದ್ದೆಗಳ ಮೀಸಲಾತಿ ವರ್ಗೀಕರಣ ಈ ಕೆಳಗಿನಂತಿದೆ:-

1.1 ಹಾಸನ ವಿಭಾಗದ 14 ಹುದ್ದೆಗಳ ಮೀಸಲಾತಿ ವರ್ಗೀಕರಣ :

ಪ್ರವರ್ಗ	ಸಮತಳ ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	4		1		2		7
ಪರಿಶಿಷ್ಟ ಜಾತಿ	2						2
ಪರಿಶಿಷ್ಟ ಪಂಗಡ	1						1
ಪ್ರವರ್ಗ-I	1						1
ಪ್ರವರ್ಗ- II (ಎ)	2						2
ಪ್ರವರ್ಗ- II(ಬಿ)	1						1
ಒಟ್ಟು	11		1		2		14

1.2 ತುಮಕೂರು ವಿಭಾಗದ 38 ಹುದ್ದೆಗಳ ಮೀಸಲಾತಿ ವರ್ಗೀಕರಣ :

ಪ್ರವರ್ಗ	ಸಮತಳ ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	8	2	2	1	5	1	19
ಪರಿಶಿಷ್ಟ ಜಾತಿ	4				2		6
ಪರಿಶಿಷ್ಟ ಪಂಗಡ	1						1
ಪ್ರವರ್ಗ-I	1						1
ಪ್ರವರ್ಗ- II (ಎ)	4				2		6
ಪ್ರವರ್ಗ- II (ಬಿ)	1						1
ಪ್ರವರ್ಗ- III (ಎ)	2						2
ಪ್ರವರ್ಗ- III (ಬಿ)	2						2
ಒಟ್ಟು	23	2	2	1	9	1	38

ವಿಶೇಷ ಸೂಚನೆ:-ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್‌ಆರ್‌ಆರ್ 99 ದಿನಾಂಕ: 29-11-2002ರ ಪ್ರಕಾರ ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾಗಿರುವ ಮೀಸಲಾತಿಯಡಿಯಲ್ಲಿ ಕುಷ್ಠರೋಗದಿಂದ ಗುಣಮುಖರಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಭರ್ತಿ ಮಾಡಲು ಅವಕಾಶವಿರುತ್ತದೆ.

“ಕುಷ್ಠರೋಗದಿಂದ ಗುಣಮುಖರಾಗಿರುವವರು (Leprosy cured)” ಎಂದರೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರಲ್ಲಿ ಅರ್ಥೈಸಿರುವಂತಾಗಿದೆ. ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ:

Leprosy cured means any person who has been cured of leprosy but is suffering from

- loss of sensation in hands or feet as well as loss of sensation and paresis in the eye and eye -lid but with no manifest deformity;
- manifest deformity and paresis but having sufficient mobility in their hands and feet to enable them to engage in normal economic activity ;
- extreme physical deformity as well as advanced age which prevents him from undertaking any gainful occupation; and the expression “leprosy cured” shall be construed accordingly.

2.0 ಅರ್ಹತೆ ಮತ್ತು ನಿಬಂಧನೆಗಳು:

2.1 ವಿದ್ಯಾರ್ಹತೆ: ಅಧಿಸೂಚನೆಯ ದಿನಾಂಕದೊಳಗೆ ಅಭ್ಯರ್ಥಿಯು 7ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.

3.0 ವಯೋಮಿತಿ: ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಅಧಿಸೂಚನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿ ವಿವರಗಳು ಕೆಳಗಿನಂತಿವೆ:-

3.1

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ- I	ಗರಿಷ್ಠ ವಯೋಮಿತಿ 33 ವರ್ಷಗಳು
ಪ್ರವರ್ಗ- IIಎ, IIಬಿ, IIIಎ, IIIಬಿ	ಗರಿಷ್ಠ ವಯೋಮಿತಿ 32 ವರ್ಷಗಳು
ಸಾಮಾನ್ಯ ಅರ್ಹತೆ	ಗರಿಷ್ಠ ವಯೋಮಿತಿ 30 ವರ್ಷಗಳು

3.2

ಅರಣ್ಯ ಪ್ರೇರಕರಿಗೆ ವಯೋಮಿತಿ: ಅಧಿಸೂಚನೆ: ಅಧಿಸೂಚನೆ ದಿನಾಂಕಕ್ಕೆ ಕನಿಷ್ಠ 5 ವರ್ಷಗಳ ಸೇವೆಯನ್ನು ಅರಣ್ಯ ಪ್ರೇರಕರಾಗಿ ಪೂರೈಸಿದ್ದು ಹಾಗೂ ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಮುಂದುವರಿದಿದ್ದಲ್ಲಿ ಮಾತ್ರ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.	
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ- I	ಗರಿಷ್ಠ ವಯೋಮಿತಿ 43 ವರ್ಷಗಳು
ಪ್ರವರ್ಗ- IIಎ, IIಬಿ, IIIಎ, IIIಬಿ	ಗರಿಷ್ಠ ವಯೋಮಿತಿ 42 ವರ್ಷಗಳು
ಸಾಮಾನ್ಯ ಅರ್ಹತೆ	ಗರಿಷ್ಠ ವಯೋಮಿತಿ 40 ವರ್ಷಗಳು

3.3

ಮಾಜಿ ಸೈನಿಕರಿಗೆ ವಯೋಮಿತಿ:	ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ಡಿಮೊಬಿಲೈಜೇಷನ್ (Demobilisation) ಅಥವಾ ರಿಟ್ರೆನ್ಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೋ ಆ ಪ್ರವರ್ಗಕ್ಕೆ ಮೇಲಿನ ಕ್ರಮ ಸಂಖ್ಯೆ: 3.1ರಲ್ಲಿ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಸಶಸ್ತ್ರ ಪಡೆಗಳಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು 3 ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.
-------------------------	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

ವಿವರಣೆ : “ಮಾಜಿ ಸೈನಿಕ” ಎಂದರೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅರ್ಥೈಸಿರುವಂತಾಗಿದೆ. ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ.

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 2(1)(i)

“Ex-Serviceman” means a person, who has served in any rank (whether as a combatant or as non-combatant) in the regular **Army, Navy and Air Force of the Union** but does not include a person who has served in the Defence Security Corps, the General Reserve Engineering Force, the Lok Sahayak Sena and the Para Military Force; and

- who has retired from such service after earning his pension; or
- who has been released from such service on medical grounds attributable to military service or circumstances beyond his control and awarded medical or other disability pension; or
- who has been released otherwise than on his own request from such service as a result of reduction in establishment; or
- who has been released from such service after completing the specific period of engagement otherwise than at his own request or by way of dismissal or discharge on account of misconduct or inefficiency and has been given a gratuity;

and includes personnel of the Territorial Army of the following categories, namely:-

- pension holders for continuous embodied service;
- persons with disability attributable to military service; and
- gallantry award winners.

Explanation : The persons serving in the armed forces of the union, who on retirement from service, would come under the category of “Ex-Servicemen” may be permitted to apply for re-employment one year before the completion of the specified terms of engagement and avail themselves of all concessions available to ex-servicemen, but shall not be appointed to a State Civil Service or Post until they are permitted to leave the uniform.

4.0 ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು online ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. Online ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರವಾಗಲೀ, ಮುದ್ದಾಂ ಆಗಲೀ ಅಥವಾ ಇನ್ನಿತರ ವಿಧಾನಗಳಲ್ಲಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.

ಅರ್ಜಿಯ ಜೊತೆಗೆ ಯಾವುದೇ ಮೂಲ/ನಕಲು/ಜೆರಾಕ್ಸ್ ದಾಖಲಾತಿಗಳು, ಪ್ರಮಾಣ ಪತ್ರಗಳು, ಇತ್ಯಾದಿಗಳನ್ನು ಸಲ್ಲಿಸಬೇಕಾಗಿರುವುದಿಲ್ಲ. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಮೊದಲು, ಸಂಬಂಧಿಸಿದ ಪ್ರಾಧಿಕಾರಗಳಿಂದ ಅವಶ್ಯಕವಿರುವ ಎಲ್ಲಾ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡು, ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳಲ್ಲಿರುವ ಮಾಹಿತಿಯನ್ನು ಸರಿಯಾಗಿ, ಸ್ಪಷ್ಟವಾಗಿ ಮತ್ತು ಸಮರ್ಪಕವಾಗಿ ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು. ಇತರೆ ನಮೂನೆಗಳಲ್ಲಿ ಅಥವಾ ಜೆರಾಕ್ಸ್ ಪ್ರತಿಗಳಲ್ಲಿ ಭರ್ತಿ ಮಾಡಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ

ಮಾಹಿತಿಗಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಒಂದು ಚೆಕ್‌ಪುಸ್ತಕ ಪ್ರತಿಯನ್ನು ಹಾಗೂ ಶುಲ್ಕ ಪಾವತಿಸಿದ ಬಗ್ಗೆ ರಶೀದಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. ಇದನ್ನು ಇಲಾಖೆಯು ಅಪೇಕ್ಷಿಸಿದಾಗ ಹಾಜರುಪಡಿಸತಕ್ಕದ್ದು.

5.0 ಸ್ವೀಕೃತ ಅರ್ಜಿಗಳ ಪರಾಮರ್ಶೆ/ನೇಮಕಾತಿ ವಿಧಾನ

ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು, 2003ರ ಅನ್ವಯ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಅರಣ್ಯ ವೀಕ್ಷಕ ಹುದ್ದೆಗೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಸ್ವೀಕರಿಸಲಾಗುವ ಅರ್ಜಿಗಳಲ್ಲಿ ಭರ್ತಿ ಮಾಡಿರುವ ಮಾಹಿತಿ/ವಿವರಗಳ ಆಧಾರದ ಅನ್ವಯ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ದೇಹದಾಡ್ಯತೆ ಪರೀಕ್ಷೆಗಳಿಗೆ ಸೂಚಿತ ದಿನಾಂಕದಂದು ಹಾಜರಾಗಲು ತಿಳಿಸಲಾಗುವುದು. ಸದರಿ ಸೂಚಿತ ದಿನಾಂಕದಂದು ಅರ್ಹ ಅಭ್ಯರ್ಥಿಗಳು ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಶೀಲನೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರದ ಎದುರು ಹಾಜರುಪಡಿಸಬೇಕು.

ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆಯಲ್ಲಿ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳಿಗೆ ಪೂರಕ ಮತ್ತು ಸರಿಯಾದ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದ ಅಭ್ಯರ್ಥಿಗಳು ಮಾತ್ರ ಶಾರೀರಿಕ ಮಾನದಂಡದ ಕುರಿತು ನಿಗದಿಪಡಿಸಿದ ದೈಹಿಕ ತಾಳ್ಮೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದವರು ಮಾತ್ರ ಮುಂದಿನ ಹಂತದ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ದೇಹದಾಡ್ಯತೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೇಹದಾಡ್ಯತೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ. ಆಯಾ ದಿನಗಳಂದು ನಡೆಯುವ ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ದೇಹದಾಡ್ಯತೆ ಪರೀಕ್ಷೆಗಳ ಫಲಿತಾಂಶವನ್ನು ಆಯಾ ದಿನದಂದು ನೇಮಕಾತಿ ಪ್ರಾಧಿಕಾರವು ಆಯಾ ಪರೀಕ್ಷಾ ಕೇಂದ್ರದಲ್ಲಿ ಪ್ರಕಟಪಡಿಸುವರು.

6.0 ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ, ದೇಹದಾಡ್ಯತೆ, ಮತ್ತು ಲಿಖಿತ ಪರೀಕ್ಷೆಗಳು:

ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ, ದೇಹದಾಡ್ಯತೆ ಮತ್ತು ಲಿಖಿತ ಪರೀಕ್ಷೆಗಳನ್ನು ಇಲಾಖೆಯು ಸೂಚಿಸುವ ಸ್ಥಳದಲ್ಲಿ ನಡೆಸಲಾಗುವುದು. ಈ ಬಗ್ಗೆ ಮಾಹಿತಿಯನ್ನು ಅಭ್ಯರ್ಥಿಗಳಿಗೆ ಪ್ರವೇಶ ಪತ್ರದಲ್ಲಿ ತಿಳಿಸಲಾಗುವುದು.

6.1 ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ:

ಅರ್ಹ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿ/ವಿವರಗಳಿಗೆ ಪೂರಕವಾಗಿ ವಯಸ್ಸು, (ಜನ್ಮ ದಿನಾಂಕ ತಿಳಿಯಲು ಅಂಕಪಟ್ಟಿ ಅಥವಾ ಶಾಲಾ ದಾಖಲಾತಿ ಪ್ರಮಾಣ ಪತ್ರಗಳು) ಶೈಕ್ಷಣಿಕ ಅರ್ಹತೆ, ಮೀಸಲಾತಿ, ಇತ್ಯಾದಿ ಬಗ್ಗೆ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಸೂಚಿತ ದಿನಾಂಕದಂದು ಸಂಬಂಧಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನೇಮಕಾತಿ ಪ್ರಾಧಿಕಾರ ಇವರ ಎದುರು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಲು ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸನ್ನಿವೇಶದಲ್ಲಿಯೂ ಕಾಲ ವಿಸ್ತರಣೆ ನೀಡಲಾಗುವುದಿಲ್ಲ. ಅಭ್ಯರ್ಥಿಯು ತನ್ನ ಅರ್ಜಿ ನಮೂನೆಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು. ಒಂದು ವೇಳೆ ನಮೂದಿಸಿರುವ ಮಾಹಿತಿಗೆ ವ್ಯತಿರಿಕ್ತ ದಾಖಲೆ/ಪ್ರಮಾಣ ಪತ್ರಗಳನ್ನು ಸಲ್ಲಿಸಿದಲ್ಲಿ ಅಂತಹ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಬದಲಾವಣೆ ಮಾಡಲಾಗುವುದಿಲ್ಲ. ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸದ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು ಹಾಗೂ ಅವರನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

6.2 ದೈಹಿಕ ತಾಳ್ಮೆ ಪರೀಕ್ಷೆ:-

ಪುರುಷ ಅಭ್ಯರ್ಥಿಗಳಿಗೆ	:	1600 ಮೀಟರ್ ಓಟ	06 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.
ಮಹಿಳಾ ಅಭ್ಯರ್ಥಿಗಳಿಗೆ	:	1000 ಮೀಟರ್ ಓಟ	05 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.

ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಪರಿಗಣಿಸಲಾಗುವುದು. ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

6.3 ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ:-

ಕ್ರ. ಸಂ.	ಏಟಂ	ಅರ್ಹತಾ ಸಮಯ ಮತ್ತು ಕ್ರಮಿಸಬೇಕಾದ ದೂರ	
		ಪುರುಷ ಅಭ್ಯರ್ಥಿಗಳಿಗೆ	ಮಹಿಳಾ ಅಭ್ಯರ್ಥಿಗಳಿಗೆ
1	100 ಮೀಟರ್ ಓಟ	15 ಸೆಕೆಂಡುಗಳು	18.5 ಸೆಕೆಂಡುಗಳು
2	ಎತ್ತರ ಜಿಗಿತ	1.20 ಮೀಟರ್	0.90 ಮೀಟರ್
3	ಉದ್ದ ಜಿಗಿತ	3.80 ಮೀಟರ್	2.50 ಮೀಟರ್
4	ಶಾಟ್‌ಪುಟ್	5.60 ಮೀಟರ್	3.76 ಮೀಟರ್
5(ಎ)	800 ಮೀಟರ್ ಓಟ	2 ನಿಮಿಷ 50 ಸೆಕೆಂಡುಗಳು	---
5(ಬಿ)	200 ಮೀಟರ್ ಓಟ	---	40 ಸೆಕೆಂಡುಗಳು

ಈ ಮೇಲಿನ 5 ವಿವಿಧ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳ ಪೈಕಿ ಕನಿಷ್ಠ 3 ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಬೇಕು. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

6.4 ದೇಹದಾಡ್ಯತೆ ಪರೀಕ್ಷೆ:

ಶಾರೀರಿಕ ಮಾನದಂಡಗಳು: ಶಾರೀರಿಕ ಮಾನದಂಡಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

ಪುರುಷ ಅಭ್ಯರ್ಥಿಗಳಿಗೆ:		ಮಹಿಳಾ ಅಭ್ಯರ್ಥಿಗಳಿಗೆ:	
ಎತ್ತರ:	ಕನಿಷ್ಠ 163 ಸೆ.ಮೀ.	ಎತ್ತರ:	ಕನಿಷ್ಠ 150 ಸೆ.ಮೀ.
ಎದೆ ಸುತ್ತಳತೆ:	ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆ.ಮೀ.	ಎದೆ ಸುತ್ತಳತೆ:	ಅನ್ವಯಿಸುವುದಿಲ್ಲ
ಎದೆ ಕನಿಷ್ಠ ಹಿಗ್ಗುವಿಕೆ:	5 ಸೆ.ಮೀ.	ಕನಿಷ್ಠ ತೂಕ:	40 ಕೆ.ಜಿ.

6.5 ಈ ಕೆಳಕಂಡ ದೈಹಿಕ ನ್ಯೂನತೆಗಳನ್ನು ಹೊಂದಿರುವವರು ಆಯ್ಕೆಗೆ ಅನರ್ಹರು:-

1. ತಾಗು ಮಂಡಿಗಳು (knock knees)
2. ಬಾಗಿದ ಕಾಲುಗಳು (Bow legs)
3. ಚಪ್ಪಟೆ ಪಾದ (Flat feet)
4. ನರ ಊತವಿರುವವರು (Varicose Veins)
5. ಮಾತನಾಡಲು ಮತ್ತು ಕೇಳುವ ಸಾಮರ್ಥ್ಯದಲ್ಲಿ ತೊಡಕು (impairment in speech and hearing)
6. ಪುರುಷ ಅಭ್ಯರ್ಥಿಗಳಿಗೆ ಅಂಡವಾಯು (hydrocele in men)
7. ಬಣ್ಣ ಕುರುಡು/ಇರುಳು ಕುರುಡು (vision/colour blindness/night blindness)

6.6 ದೃಷ್ಟಿ ಸಾಮರ್ಥ್ಯ

ಅಭ್ಯರ್ಥಿಗಳು ಈ ಕೆಳಗೆ ನಿಗದಿಪಡಿಸಿರುವ ದೃಷ್ಟಿ ಸಾಮರ್ಥ್ಯವನ್ನು ಕನ್ನಡಕ ಸಹಿತ ಅಥವಾ ಕನ್ನಡಕ ರಹಿತ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ದೃಷ್ಟಿ ಸಾಮರ್ಥ್ಯ ಕುರಿತು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುವುದು.

ದೂರ ದೃಷ್ಟಿ (Distant vision)			ಸಮೀಪ ದೃಷ್ಟಿ (Near vision)		
ದೋಷರಹಿತ ಕಣ್ಣು (Better eye)	ಅಥವಾ	ದೋಷಪೂರಿತ ಕಣ್ಣು (Worse eye)	ದೋಷರಹಿತ ಕಣ್ಣು (Better eye)	ಅಥವಾ	ದೋಷಪೂರಿತ ಕಣ್ಣು (Worse eye)
6/6 ಮೀಟರ್	ಅಥವಾ	6/9 ಮೀಟರ್	0/6 ಮೀಟರ್	ಅಥವಾ	0/8 ಮೀಟರ್

ಪ್ರತಿ ಕಣ್ಣು ಸಂಪೂರ್ಣ ದೃಷ್ಟಿ ಹೊಂದಿರಬೇಕು. ವರ್ಣಾಂಧತೆ, ಮೆಳ್ಳೆಗಣ್ಣು ಅಥವಾ ಯಾವುದೇ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.

6.7 ಶ್ರವಣಶಕ್ತಿ

ಅಭ್ಯರ್ಥಿಗಳ ಶ್ರವಣ ಶಕ್ತಿಯನ್ನು ಪರೀಕ್ಷಿಸಲು ಈ ಕೆಳಕಂಡ ಪರೀಕ್ಷೆಗಳನ್ನು ನಡೆಸಲಾಗುವುದು.

1. ರಿನ್ನ್ರ್ ಟೆಸ್ಟ್
2. ವೆಬ್ಬರ್ ಟೆಸ್ಟ್
3. ಟೆಸ್ಟ್ ಫಾರ್ ವರ್ಗೋ

ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣ ದೋಷವಿದೆಯೆಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.

ಈ ಎಲ್ಲಾ ಹಂತದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯುತ್ತಾರೆ.

7.1 ಲಿಖಿತ ಪರೀಕ್ಷೆ:

ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ನೂರು (100) ಅಂಕಗಳದ್ದಾಗಿದ್ದು, 2 ಗಂಟೆಯ ಅವಧಿಯಲ್ಲಿ ಉತ್ತರಿಸಬೇಕಾಗಿದೆ. ಪ್ರಶ್ನೆ ಪತ್ರಿಕೆಯು ಬಹು ಆಯ್ಕೆ (objective multiple choice) ಮಾದರಿಯದಾಗಿದ್ದು, ಇದು ಪ್ರಾಥಮಿಕ ಸಾಮಾನ್ಯ ಜ್ಞಾನ ಹಾಗೂ ಪ್ರಾಥಮಿಕ ಅಂಕಗಣಿತ ವಿಷಯವನ್ನು ಒಳಗೊಂಡಿರುತ್ತದೆ.

7.2 ವಿಶೇಷ ಸೂಚನೆಗಳು:-

- (1) ಅರಣ್ಯ ವೀಕ್ಷಕ ಹುದ್ದೆಯ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿರುವ ಎಲ್ಲಾ ವೃತ್ತಗಳಲ್ಲಿ ಒಂದೇ ದಿನಾಂಕ ಮತ್ತು ಒಂದೇ ಸಮಯದಲ್ಲಿ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳು ನಡೆಸಲಾಗುವುದು. ಆದ್ದರಿಂದ ಅಭ್ಯರ್ಥಿಗಳು ಯಾವುದಾದರೂ ಒಂದೇ ವೃತ್ತಕ್ಕೆ ಸಂಬಂಧಿಸಿದ ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವುದು ಒಳಿತು.
- (2) ಅಭ್ಯರ್ಥಿಗಳು ನೇಮಕಾತಿಯ ಎಲ್ಲಾ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು ಹಾಗೂ ಈ ಎಲ್ಲಾ ಪರೀಕ್ಷೆಗಳು ಒಂದಕ್ಕಿಂತ ಹೆಚ್ಚಿನ ದಿನ ನಡೆಯುವುದರಿಂದ ಈ ಬಗ್ಗೆ ಎಲ್ಲಾ ಪೂರ್ವಸಿದ್ಧತೆ ಹಾಗೂ ತಂಗುವಿಕೆ ಬಗ್ಗೆ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು.

7.3 7ನೇ ತರಗತಿ ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾಭ್ಯಾಸದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಸಿಸದೇ ಇರುವ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವೆಗಳು (ನೇಮಕಾತಿ) (ಕನ್ನಡ ಭಾಷಾ ಪರೀಕ್ಷೆ) ನಿಯಮಗಳು, 1984ಕ್ಕೆ ಪೂರಕವಾಗಿ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 69 ಎಸ್‌ಸಿಆರ್ 84 ದಿನಾಂಕ 23-9-1985 ರಲ್ಲಿ ಸೂಚಿಸಿದ ಪ್ರಕಾರ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಲು

ನಿಗದಿಪಡಿಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅಭ್ಯರ್ಥಿಗಳು ನೇಮಕಾತಿ ಹೊಂದಲು ಅರ್ಹರಾಗುತ್ತಾರೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಅನುತ್ಪೀರ್ಣರಾಗುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

7.4 ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮ

7.5 ಕನ್ನಡ ಭಾಷಾ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಇದರ ವಿವರ ಕೆಳಗೆ ನಮೂದಿಸಿದೆ.

ಸಮಯ : 1-00 ಗಂಟೆ

ಮೊದಲನೇ ಹಂತ-ಲಿಖಿತ ಪರೀಕ್ಷೆ	ಲಿಖಿತ ಪರೀಕ್ಷೆಗೆ ಕನ್ನಡ ಶಾಲಾ ನಾಲ್ಕನೇ ತರಗತಿಯ ಕನ್ನಡ ಮುಖ್ಯ ಪಠ್ಯಪುಸ್ತಕ ಹಾಗೂ ವಿವಿಧ ಲೇಖಕರು ಬರೆದ ಕರ್ನಾಟಕ ವಯಸ್ಕರ ಶಿಕ್ಷಣ ಪರಿಷತ್ತು ಪ್ರಕಟಿಸಿರುವ “ಸತ್ಯಕ್ಕೆ ಬೆಲೆ ಕೊಟ್ಟು ಗೆಳೆಯರು” ಎಂಬ ಪಾಠದಿಂದ ಆರಂಭವಾಗುವ ಸಣ್ಣ ಕಥೆಗಳು ಇವುಗಳಿಂದ ಪ್ರಶ್ನೆಗಳನ್ನು ಕೊಡಲಾಗುವುದು	90 ಅಂಕಗಳು
ಎರಡನೇ ಹಂತ-ಮೌಖಿಕ ಪರೀಕ್ಷೆ	ಅ) ಮುದ್ರಿತ ಹಾಗೂ ಹಸ್ತ ಪ್ರತಿಗಳನ್ನು ಓದುವುದು ಆ) ಅರ್ಜಿಗಳನ್ನು ಓದಿ ವಿವರಿಸುವುದು ಇ) ಸಂಭಾಷಣೆ ನಡೆಸುವುದು	10 ಅಂಕಗಳು

7.6 ಕೆಳಗಿನ ಮಟ್ಟದಲ್ಲಿ ಮೂರು ವಿಧದಲ್ಲಿ ಕನಿಷ್ಠ ಅಂಕಗಳನ್ನು ಪಡೆದವರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವರೆಂದು ಪರಿಗಣಿಸಲಾಗುವುದು.

ಅ) ಲಿಖಿತ ಪರೀಕ್ಷೆಯಲ್ಲಿ ಪಡೆಯತಕ್ಕ ಕನಿಷ್ಠ ಅಂಕಗಳು	30
ಆ) ಮೌಖಿಕ ಪರೀಕ್ಷೆಯಲ್ಲಿ ಪಡೆಯತಕ್ಕ ಕನಿಷ್ಠ ಅಂಕಗಳು	3
ಇ) ಲಿಖಿತ ಪರೀಕ್ಷೆಯಲ್ಲಿ ಮತ್ತು ಮೌಖಿಕ ಪರೀಕ್ಷೆಯಲ್ಲಿ ಒಟ್ಟಿಗೆ ಪಡೆಯತಕ್ಕ ಕನಿಷ್ಠ ಅಂಕಗಳು	35

8. ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಲ್ಲಿ ಹಾಗೂ ಚಾಲ್ತಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮ, ಮೀಸಲಾತಿ ನಿಯಮಗಳ ಪ್ರಕಾರ ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸಲಾಗುವುದು.

9. ನೇಮಕಾತಿ ಹೊಂದಿದ ಅಭ್ಯರ್ಥಿಗಳ ಸ್ಥಳ ನಿಯುಕ್ತಿ:

ನೇಮಕಾತಿ ಹೊಂದಿದ ಅಭ್ಯರ್ಥಿಯು ಪ್ರಪ್ರಥಮವಾಗಿ ನೇಮಕ ಮಾಡಿದ ಸ್ಥಳದಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರೈಸತಕ್ಕದ್ದು.

10. ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆ/ಪ್ರಮಾಣ ಪತ್ರಗಳ ವಿವರ: ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಇತ್ಯಾದಿ ಮೀಸಲಾತಿ ಕುರಿತು ಪ್ರಮಾಣ ಪತ್ರಗಳನ್ನು ಈ ಕೆಳಕಂಡ ನಮೂನೆಗಳಲ್ಲಿ ಹೊಂದಿರಬೇಕು.

- 10.1 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಡಿ” ರಲ್ಲಿ ಪಡೆದಿರಬೇಕು.
- 10.2 ಪ್ರವರ್ಗ-Iಕ್ಕೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಇ” ರಲ್ಲಿ ಪಡೆದಿರಬೇಕು.
- 10.3 ಪ್ರವರ್ಗ-IIಎ, IIಬಿ, IIIಎ, IIIಬಿ ಗೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರರಿಂದ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಎಫ್” ರಲ್ಲಿ ಪಡೆದಿರಬೇಕು.
ವಿಶೇಷ ಸೂಚನೆ: “ನಮೂನೆ-ಎಫ್” ಪ್ರಮಾಣ ಪತ್ರವು ಅಧಿಸೂಚನೆಯ ದಿನಾಂಕಕ್ಕೆ ಐದು (5) ವರ್ಷಗಳಿಗಿಂತ ಹೆಚ್ಚು ಹಳೆಯ ಸಮಯದ್ದಾಗಿರಬಾರದು. ಅವಧಿ ಮೀರಿದ ಪ್ರಮಾಣ ಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
- 10.4 ಯೋಜನೆಗಳಿಂದ ನಿರಾಶ್ರಿತರಾದ ಕುಟುಂಬದ ಅಭ್ಯರ್ಥಿಯು ಸಂಬಂಧಪಟ್ಟ ತಹಶೀಲ್ದಾರರಿಂದ ನೀಡಲಾದ “ನಮೂನೆ-3” ರಲ್ಲಿ ನೀಡಿರುವ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 10.5 ಮಾಜಿ ಸೈನಿಕ ಅಭ್ಯರ್ಥಿಗಳು ಸಂಬಂಧಪಟ್ಟ ಘಟಕದಿಂದ ಡಿಸ್‌ಚಾರ್ಜ್ ಹೊಂದಿದ ಬಗ್ಗೆ ಮೂಲ ಪ್ರಮಾಣ ಪತ್ರ ಮತ್ತು ಪೆನ್‌ಷನ್ ಪಡೆಯುತ್ತಿರುವ ಬಗ್ಗೆ ದಾಖಲೆ ಪತ್ರ ಪಡೆದಿರಬೇಕು ಹಾಗೂ ಮಾಜಿ ಸೈನಿಕ ಮೀಸಲಾತಿಗೆ ನಿಯಮಾನುಸಾರ ಅರ್ಹರೇ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಹತ್ತಿರದ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯಿಂದ ಪಡೆದಿರಬೇಕು.
- 10.6 (ಅ) ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, ಪ್ರವರ್ಗ-IIಎ, IIಬಿ, IIIಎ, IIIಬಿ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 1ನೇ ತರಗತಿಯಿಂದ 7ನೇ ತರಗತಿಯವರೆಗೆ (ಎಲ್ಲಾ ವರ್ಷಗಳು) ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ನೀಡಲಾದ “ನಮೂನೆ-2”ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲು ರುಜು ಮಾಡಿದ ಪ್ರಮಾಣ ಪತ್ರವನ್ನು ಪಡೆದಿರಬೇಕು.
(ಆ) ಗ್ರಾಮೀಣ ಮೀಸಲಾತಿ ಕೋರಿರುವ ಸಾಮಾನ್ಯ ಅರ್ಹತೆಯ (General Merit) ಅಭ್ಯರ್ಥಿಗಳು ಮೇಲೆ 10.6 (ಅ)ರಲ್ಲಿ ತಿಳಿಸಿರುವ “ನಮೂನೆ-2”ರ ಜೊತೆಗೆ ನಿಗದಿತ “ನಮೂನೆ-1” ರಲ್ಲಿ ಸಂಬಂಧಪಟ್ಟ ತಹಶೀಲ್ದಾರರಿಂದ ಅವರು ಮೇಲುಸ್ಥರ (Creamy Layer) ಪರಿಮಿತಿಯಲ್ಲಿ ಬರುವುದಿಲ್ಲವೆಂದು ದೃಢೀಕರಿಸಿರುವ ಪ್ರಮಾಣ ಪತ್ರ ಪಡೆದಿರಬೇಕು

ವಿಶೇಷ ಸೂಚನೆ : ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, ಪ್ರವರ್ಗ-IIಎ, IIಬಿ, IIIಎ ಮತ್ತು IIIಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

- 10.7 ಕನ್ನಡ ಮಾಧ್ಯಮ ವರ್ಗೀಕರಣದಲ್ಲಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು 1ನೇ ತರಗತಿಯಿಂದ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲು ರುಜು ಮಾಡಿದ ಪ್ರಮಾಣ ಪತ್ರ ಪಡೆದಿರಬೇಕು.
- 10.8 ಅರಣ್ಯ ಪ್ರೇರಕರಾಗಿ ಅಧಿಸೂಚನೆ ದಿನಾಂಕಕ್ಕೆ ಐದು (5) ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಮುಂದುವರೆಯುತ್ತಿರುವ ಅರಣ್ಯ ಪ್ರೇರಕರ ಬಗ್ಗೆ ಸಂಬಂಧಿಸಿದ ಸಾಮಾಜಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 10.9 ಅಂಗವಿಕಲರಿಗೆ ಮೀಸಲಿರಿಸಿದ ಹುದ್ದೆಗಳಿಗೆ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಕುಷ್ಠರೋಗದಿಂದ ಗುಣಮುಖರಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ದಿನಾಂಕ 19-11-2005ರ ಸರ್ಕಾರದ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ: ಸಿಆಸುಇ 115 ಸೆನೆನಿ 2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಕುಷ್ಠರೋಗದಿಂದ ಗುಣಮುಖರಾಗಿರುವ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರಬೇಕು.
- 11.0 ಗಮನಿಸಬೇಕಾದ ಮುಖ್ಯ ಅಂಶಗಳು:
- 11.1 ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಯು ಆಯ್ಕೆಗೆ ಅರ್ಹತೆ ಪಡೆಯುವುದಿಲ್ಲ.
- 11.2 ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ದೇಹದಾರ್ಢ್ಯತೆಯ ಕುರಿತು ಸದರಿ ಹುದ್ದೆಗೆ ನಿಗದಿಪಡಿಸಿರುವ ಮಾನದಂಡವು ತಮಗೆ ಇರುವ ಕುರಿತು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.
- 11.3 ಯಾವುದೇ ವಿಧದ ಅಂಗವಿಕಲತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರಣ್ಯ ವೀಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿಗಳು ಯಾವುದೇ ವಿಧದ ಅಂಗವಿಕಲತೆಯನ್ನು ಹೊಂದಿರಬಾರದು.
- 11.4 ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿ ಸಲ್ಲಿಸಿದ ಆನ್‌ಲೈನ್ ಅರ್ಜಿಯ ಒಂದು ಪ್ರತಿಯನ್ನು ತಮ್ಮೊಂದಿಗೆ ತಪ್ಪದೇ ಇಟ್ಟುಕೊಳ್ಳಲು ಸೂಚಿಸಿದೆ.
- 11.5 ಅಭ್ಯರ್ಥಿಯು ಅರ್ಜಿಯನ್ನು ಭರ್ತಿ ಮಾಡುವಾಗ ಅಸ್ವಸ್ಥ/ಅಪೂರ್ಣ/ತಪ್ಪು ಅಥವಾ ಸುಳ್ಳು ಮಾಹಿತಿ ನೀಡಬಾರದು. ಅಸ್ವಸ್ಥ/ಅಪೂರ್ಣ/ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಭ್ಯರ್ಥಿಗಳೇ ಅದಕ್ಕೆ ನೇರ ಮತ್ತು ಸಂಪೂರ್ಣ ಜವಾಬ್ದಾರಾಗುತ್ತಾರೆ. ಅಭ್ಯರ್ಥಿಗಳು ನಿಗದಿತ ಅರ್ಜಿಯಲ್ಲಿ ನೀಡಿರುವ ಮಾಹಿತಿ/ವಿವರಗಳನ್ನು ಯಾವುದೇ ಹಂತದಲ್ಲಿಯೂ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ. ಆದ ಪ್ರಯುಕ್ತ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವಾಗ ಈ ಕಚೇರಿಯ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳು ಹಾಗೂ ಅರ್ಜಿ ಭರ್ತಿ ಮಾಡುವ ವಿಧಾನದ ಕುರಿತು ಸೂಚಿಸಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅರ್ಜಿಯನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಭರ್ತಿ ಮಾಡತಕ್ಕದ್ದು.
- 11.6 ಪ್ರವರ್ಗದ ಮೀಸಲಾತಿಯಲ್ಲಿ ಆಯ್ಕೆ ಬಯಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಪ್ರವರ್ಗದ ಕಾಲಂ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ಕಾಲಂ ಅನ್ನು ಭರ್ತಿ ಮಾಡದೆ ಖಾಲಿ ಬಿಟ್ಟಲ್ಲಿ "ಸಾಮಾನ್ಯ ಅರ್ಹತೆ" ಎಂದು ಪರಿಗಣಿಸಲಾಗುವುದು. ಯಾವುದೇ ಹಂತದಲ್ಲಿ ಅಭ್ಯರ್ಥಿಯು ತಾನು ಹೊಂದಿರುವ ಪ್ರವರ್ಗದ ಕುರಿತು ಮಾಹಿತಿಯನ್ನು ಹೊಸದಾಗಿ ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವಿಲ್ಲ.
- 11.7 ಒಬ್ಬನೇ ಅಭ್ಯರ್ಥಿಯು ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ ತಾನು ಸಲ್ಲಿಸಿರುವ ಎಲ್ಲಾ ಅರ್ಜಿಗಳಲ್ಲಿಯೂ ಒಂದೇ ರೀತಿ ಮಾಹಿತಿಯನ್ನು ನೀಡಿದಲ್ಲಿ ಅಭ್ಯರ್ಥಿ ಸಲ್ಲಿಸಿರುವ ಯಾವುದಾದರೂ ಒಂದು ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು. ಈ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ.
- 11.8 ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ಅರ್ಜಿ ಭರ್ತಿ ಮಾಡಿ ಬೇರೆ ಬೇರೆ ಅರ್ಜಿಗಳಲ್ಲಿ ವಿಭಿನ್ನವಾದ ಮಾಹಿತಿಗಳನ್ನು ನಮೂದಿಸಿದ್ದಲ್ಲಿ ಅಂತಹ ಅಭ್ಯರ್ಥಿಯು ಸಲ್ಲಿಸಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
- 11.9 ಪ್ರಸ್ತುತ ಸರ್ಕಾರಿ (ಕೇಂದ್ರ ಸರ್ಕಾರ/ಕರ್ನಾಟಕ ರಾಜ್ಯ ಸರ್ಕಾರ/ಇತರೆ ರಾಜ್ಯಗಳು) ಹಾಗೂ ಸಂಸ್ಥೆಗಳಲ್ಲಿ ಅಥವಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿಟ್ಟುಕೊಂಡು ಅರಣ್ಯ ಇಲಾಖೆಯು ಆಪೇಕ್ಷಿಸಿದಾಗ ನೀಡತಕ್ಕದ್ದು.
- 11.10 ಯಾವುದೇ ಅಭ್ಯರ್ಥಿಯು ತನ್ನ ಆಯ್ಕೆಗೆ ಸಂಬಂಧಿಸಿದಂತೆ ಬಾಹ್ಯ ಒತ್ತಡ ತರಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು.
- 11.11 ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆ, ಕೇಂದ್ರ ಸರ್ಕಾರಿ ಇಲಾಖೆ ಅಥವಾ ಅರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಸೇವೆಯಿಂದ ವಜಾಗೊಂಡಿರುವ ನೌಕರರು ನೇಮಕಾತಿಗೆ ಅರ್ಹರಲ್ಲ.
- 11.12 ಕಾನೂನು ಬಾಹಿರವೆಂದು ಘೋಷಿಸಲಾದ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳ ಸದಸ್ಯರಾಗಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಅಂತಹ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘ/ಸಂಘಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ ಅಂತಹ ವ್ಯಕ್ತಿ ನೇಮಕಾತಿಗೆ ಅರ್ಹರಾಗುವುದಿಲ್ಲ.
- 11.13 ಅಭ್ಯರ್ಥಿಯು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಅಪರಾಧಿಯಾಗಿದ್ದರೆ ಅಂತಹ ವ್ಯಕ್ತಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.
- 11.14 ಒಬ್ಬರಿಗಿಂತ ಹೆಚ್ಚು ಜೀವಂತ ಪತ್ನಿಯರನ್ನು / ಪತಿಯರನ್ನು ಹೊಂದಿದ ಪುರುಷ / ಮಹಿಳೆ ಅಭ್ಯರ್ಥಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ ಅರ್ಹರಾಗಿರುವುದಿಲ್ಲ.
- 11.15 ಯಾವುದೇ ಅಭ್ಯರ್ಥಿಯು ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ / ಸರ್ಕಾರಿ ಸಂಸ್ಥೆಗಳಿಗೆ ನಡೆಸುವ ಯಾವುದೇ ಪರೀಕ್ಷೆಗಳಿಗೆ ಅಥವಾ ಆಯ್ಕೆಗಳಿಗೆ ಹಾಜರಾಗಲು ತಾತ್ಕಾಲಿಕವಾಗಿ ಬಹಿಷ್ಕರಿಸಲ್ಪಟ್ಟಿದ್ದರೆ ಅಥವಾ ಖಾಯಂ ಆಗಿ ಅನರ್ಹಗೊಂಡಿದ್ದರೆ ಅಥವಾ ಬಹಿಷ್ಕರಿಸಲ್ಪಟ್ಟಿದ್ದರೆ, ಅಂತಹ ಅಭ್ಯರ್ಥಿಯು ನೇಮಕಾತಿಗೆ ಅರ್ಹರಾಗಿರುವುದಿಲ್ಲ.
- 11.16 ಅಭ್ಯರ್ಥಿಯು ನೇಮಕಾತಿ ಪರೀಕ್ಷೆಗೆ ಬೇರೊಬ್ಬ ವ್ಯಕ್ತಿಯನ್ನು ತನ್ನ ಪರವಾಗಿ ಕಳುಹಿಸಿದಲ್ಲಿ ಅಥವಾ ತಪ್ಪು ಮಾಹಿತಿಗಳನ್ನು ನಮೂದಿಸಿದಲ್ಲಿ ಅಥವಾ ಕೃತ್ರಿಮ ಅಥವಾ ತಿದ್ದಿದ ದಾಖಲಾತಿಗಳನ್ನು ಅಥವಾ ಅಸತ್ಯ ವಿವರಗಳನ್ನು ನೀಡಿದಲ್ಲಿ ಅಥವಾ ಸತ್ಯ ವಿಷಯಗಳನ್ನು ಮರೆಮಾಚಿದ

- ಅಥವಾ ಅನುಚಿತ ಮಾರ್ಗಗಳನ್ನು ಉಪಯೋಗಿಸಿದಲ್ಲಿ ಅಥವಾ ಪ್ರಯತ್ನಿಸಿದಲ್ಲಿ ಈ ನೇಮಕಾತಿಗೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಉಪ ನಿಯಮ 20 ರಂತೆ ಅಪರಾಧಿ ವ್ಯವಹಾರಕ್ಕೆ ಒಳಪಡುವರು.
- 11.17** ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ-ಎಸ್‌ಪಿಎಲ್-04-ಏಇಟಿ-2005 ದಿನಾಂಕ 31-3-2006 ರಂತೆ ಅಂಶದಾಯಿ ನಿವೃತ್ತಿ ಯೋಜನೆ (Contributory Pension Scheme) ಗೆ ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬದ್ಧರಾಗಿರುತ್ತಾರೆ.
- 11.18** ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಆಯ್ಕೆಗೆ ಪರಿಗಣಿಸಿರುವ ಅಂಶಗಳ ಬಗ್ಗೆ ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಆಕ್ಷೇಪಣೆ ಸಲ್ಲಿಕೆಯಾದಲ್ಲಿ, ಕೋರ್ಟು ತೀರ್ಮಾನಗಳು, ಸರಕಾರದ ನಿರ್ದೇಶನಗಳು, ಇಲಾಖೆ ಸುತ್ತೋಲೆಗಳು ಬಂದಲ್ಲಿ, ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಿ ಆಯ್ಕೆ ಪಟ್ಟಿ ಪರಿಷ್ಕರಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ.
- 11.19** ಒಂದು ವೇಳೆ ಅಧಿಸೂಚನೆಯಲ್ಲಿ ನಮೂದಿಸಿರುವ ಹುದ್ದೆಗಳ ಸಂಖ್ಯೆಯಲ್ಲಿ ಕಡಿತೆ ಅಥವಾ ಹೆಚ್ಚುವರಿ ಆದಲ್ಲಿ ಮತ್ತು ಮೀಸಲಾತಿ ವರ್ಗೀಕರಣದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದ ಅವಶ್ಯಕತೆ ಕಂಡು ಬಂದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ಬದಲಾದ ವಿವರಗಳನ್ನು ಇಲಾಖಾ ವೆಬ್‌ಸೈಟ್: www.karnatakaforest.gov.in ನಲ್ಲಿ ಪ್ರಕಟಿಸಲಾಗುವುದು.
- 11.20** ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ ಮತ್ತು ಅಧಿನಿಯಮಗಳಿಗೆ (Rules & Regulations) ಬದ್ಧನಾಗಿರುತ್ತಾನೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ಕೆಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.
- 11.21** ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್ ಮಾಡಿಸಿ ಗಣಕ ಯಂತ್ರದ ಮುಖೇನ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಲಿಖಿತ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮಾಹಿತಿಯನ್ನು ಭರ್ತಿ ಮಾಡುವ ಸಲುವಾಗಿ ಪರೀಕ್ಷೆಗೆ ನಿಗದಿಪಡಿಸಿರುವ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ತಪ್ಪದೇ ಹಾಜರಾಗತಕ್ಕದ್ದು. ಆ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೆಲವು ಮಾರ್ಗಸೂಚನೆಗಳನ್ನು ನೀಡುತ್ತಾರೆ.

ಸ್ಥಳ: ಹಾಸನ

ದಿನಾಂಕ: 18-03-2013

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮತ್ತು ಆಯ್ಕೆ ಪ್ರಾಧಿಕಾರಿ,
ಹಾಸನ ವೃತ್ತ, ಹಾಸನ

P.R. 48

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ) ಹಾಗೂ ಆಯ್ಕೆ ಪ್ರಾಧಿಕಾರ ಇವರ ಕಚೇರಿ, ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು-560003

ಅಧಿಸೂಚನೆ

ಅಧಿಸೂಚನೆ ಸಂಖ್ಯೆ: ಬಿ9-ನೇಮಕಾತಿ-ವಿವ-4/2012-13 ದಿನಾಂಕ 13-03-2013

ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ

ಅರಣ್ಯ ಇಲಾಖೆಯಲ್ಲಿ 329 ಅರಣ್ಯ ರಕ್ಷಕ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು 2012 ರಂತೆ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

1. ಅರ್ಜಿ ಸಲ್ಲಿಸುವ ವಿಧಾನ:

ಅರ್ಜಿಯನ್ನು On-line ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. On-line ಅರ್ಜಿ, ಅಧಿಸೂಚನೆ ಇವುಗಳನ್ನು ಇಲಾಖಾ ವೆಬ್‌ಸೈಟ್: www.karnatakaforest.gov.in ನಲ್ಲಿ ಪ್ರಕಟಪಡಿಸಲಾಗುವುದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. On-line ಅರ್ಜಿಯನ್ನು ತುಂಬಲು ಸಹಾಯಕವಾಗುವ ಸೂಚನೆಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ನೀಡಲಾಗುವುದು. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದು. ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಒಂದು ಜೆರಾಕ್ಸ್ ಪ್ರತಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. On-line ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.

1.1 ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕ ದೃಢೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ/ ಪ್ರವರ್ಗ ದೃಢೀಕರಿಸುವ ಪ್ರಮಾಣ ಪತ್ರಗಳು, ಸೈನಿಕ ಸೇವೆ ದೃಢೀಕರಣ ಪ್ರಮಾಣ ಪತ್ರ ಹಾಗೂ ಇತರೆ ಯಾವುದೇ ಮೂಲ ದಾಖಲೆ ಅಥವಾ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಮುಂದೆ ಇವುಗಳನ್ನು ಇಲಾಖೆ ಅಪೇಕ್ಷಿಸಿದಾಗ ಮಾತ್ರ ಸಲ್ಲಿಸತಕ್ಕದ್ದು.

1.2 On-line ಮುಖಾಂತರ ಅರ್ಜಿಯನ್ನು ದಿನಾಂಕ 01-04-2013 ರಿಂದ 30-04-2013 ರಂದು ಅಪರಾಹ್ನ 4.30 ಗಂಟೆಯವರೆಗೆ ಸಲ್ಲಿಸಬಹುದಾಗಿರುತ್ತದೆ.

1.3 1:20 (ಹುದ್ದೆ : ಅಭ್ಯರ್ಥಿ) ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಮತ್ತು ಮೂಲ ದಾಖಲೆಗಳ ಪರಿಶೀಲನೆ, ದೇಹದಾರ್ಢ್ಯತೆ, ದೈಹಿಕ ತಾಳ್ಮೆ ಮತ್ತು ಲಿಖಿತ ಪರೀಕ್ಷೆ ನಡೆಯುವ ಸ್ಥಳ ಮತ್ತು ವೇಳೆಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 1:20 ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವುದು. ಇದನ್ನು ಹೊರತುಪಡಿಸಿ ಅಂಚೆ ಮುಖಾಂತರ ಪ್ರವೇಶ ಪತ್ರವನ್ನು ಕಳುಹಿಸಲಾಗುವುದಿಲ್ಲ.

1.4 ಅರ್ಜಿ ಶುಲ್ಕ:

ಸಾಮಾನ್ಯ ವರ್ಗ, IIA, IIB, IIIA, IIIB ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100-00 ಆಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-I ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.50-00 ಆಗಿರುತ್ತದೆ. On-line ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಶುಲ್ಕವನ್ನು ಯಾವ ರೀತಿ ಪಾವತಿಸಬೇಕೆಂಬ ಬಗ್ಗೆ ಮಾಹಿತಿ ನೀಡಲಾಗುವುದು.

ಸೂಚನೆ:- On-line ನಲ್ಲಿ ಅರ್ಜಿಯನ್ನು ಸಲ್ಲಿಸದೇ ನೇರವಾಗಿ ಕೊರಿಯರ್, ನೋಂದಾಯಿತ ಅಂಚೆ, ಸಾಧಾರಣ ಅಂಚೆ, ಮುದ್ದಾಂ ಇತ್ಯಾದಿ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1.5 ಹುದ್ದೆಗಳ ವಿವರ

ಅರಣ್ಯ ರಕ್ಷಕ - ವೇತನ ಶ್ರೇಣಿ: ರೂ. 11600-200-12000-250-13000-300-14200-350-15600-400-17200-450-19000-500-21000

ಕ್ರ. ಸಂ.	ಅರಣ್ಯ ವಿಭಾಗ	ಹುದ್ದೆಗಳ ಸಂಖ್ಯೆ	ಕ್ರ. ಸಂ.	ಅರಣ್ಯ ವಿಭಾಗ	ಹುದ್ದೆಗಳ ಸಂಖ್ಯೆ
1)	ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ	10	11)	ನಾಗರಹೋಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು	16
2)	ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ	8	12)	ಮಡಿಕೇರಿ ವಿಭಾಗ	12
3)	ಕಾವೇರಿ ವನ್ಯಜೀವಿ ವಿಭಾಗ, ಕನಕಪುರ	2	13)	ವಿರಾಜಪೇಟೆ ವಿಭಾಗ	10
4)	ಕೊಳ್ಳೇಗಾಲ ವಿಭಾಗ	6	14)	ಹಳಿಯಾಳ ವಿಭಾಗ	22
5)	ಹಾಸನ ವಿಭಾಗ	6	15)	ಯಲ್ಲಾಪುರ ವಿಭಾಗ	20
6)	ತುಮಕೂರು ವಿಭಾಗ	4	16)	ಕಾರವಾರ ವಿಭಾಗ	15
7)	ಮೈಸೂರು ವಿಭಾಗ	4	17)	ಶಿರಸಿ ವಿಭಾಗ	12
8)	ಮೈಸೂರು ವನ್ಯಜೀವಿ ವಿಭಾಗ	2	18)	ಹೊನ್ನಾವರ ವಿಭಾಗ	10
9)	ಹುಣಸೂರು ವಿಭಾಗ	2	19)	ಅಣಶಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ	3
10)	ಮಂಡ್ಯ ವಿಭಾಗ	3	20)	ಚಿಕ್ಕಮಗಳೂರು ವಿಭಾಗ	5
21)	ಕೊಪ್ಪ ವಿಭಾಗ	10	32)	ರಾಣಿಬೆನ್ನೂರು ವನ್ಯಜೀವಿ ಉಪ ವಿಭಾಗ	2
22)	ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕಮಗಳೂರು	7	33)	ಚಿತ್ರದುರ್ಗ ವಿಭಾಗ	6
23)	ಮಂಗಳೂರು ವಿಭಾಗ	6	34)	ದಾವಣಗೆರೆ ವಿಭಾಗ	6
24)	ಕುಂದಾಪುರ ವಿಭಾಗ	3	35)	ಬೆಂಗಳೂರು ಗ್ರಾಮಾಂತರ ವಿಭಾಗ	8
25)	ಕುದುರೆಮುಖಿ ವನ್ಯಜೀವಿ ವಿಭಾಗ, ಕಾರ್ಕಳ	7	36)	ರಾಮನಗರ ವಿಭಾಗ	10
26)	ಶಿವಮೊಗ್ಗ ವಿಭಾಗ	9	37)	ಕೋಲಾರ ವಿಭಾಗ	5
27)	ಸಾಗರ ವಿಭಾಗ	20	38)	ಚಿಕ್ಕಬಳ್ಳಾಪುರ ವಿಭಾಗ	6
28)	ಭದ್ರಾವತಿ ವಿಭಾಗ	20	39)	ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ	4
29)	ಧಾರವಾಡ ವಿಭಾಗ	4	40)	ಬೆಳಗಾವಿ ವಿಭಾಗ	6
30)	ಗದಗ ವಿಭಾಗ	4	41)	ಗೋಕಾಕ್ ವಿಭಾಗ	5
31)	ಹಾವೇರಿ ವಿಭಾಗ	8	42)	ಬಿಜಾಪುರ ವಿಭಾಗ	1
				ಒಟ್ಟು	329

ಅರಣ್ಯ ರಕ್ಷಕ ಹುದ್ದೆಯ ನೇರ ನೇಮಕಾತಿ ಸಲುವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅರಣ್ಯ ವಿಭಾಗಗಳಲ್ಲಿನ 21 ಅರಣ್ಯ ರಕ್ಷಕ ಹುದ್ದೆಗಳ ವಿವರ:-

ಕ್ರ. ಸಂ.	ಅರಣ್ಯ ವಿಭಾಗ	ಹುದ್ದೆಗಳ ಸಂಖ್ಯೆ	ಕ್ರ. ಸಂ.	ಅರಣ್ಯ ವಿಭಾಗ	ಹುದ್ದೆಗಳ ಸಂಖ್ಯೆ
1)	ಬೀದರ್ ವಿಭಾಗ*	2	4)	ರಾಯಚೂರು ವಿಭಾಗ*	3
2)	ಗುಲ್ಬರ್ಗ ವಿಭಾಗ*	4	5)	ಬಳ್ಳಾರಿ ವಿಭಾಗ*	5
3)	ಯಾದಗಿರಿ ವಿಭಾಗ*	5	6)	ಕೊಪ್ಪಳ ವಿಭಾಗ*	2
				ಒಟ್ಟು :	21

*ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 6 ರಾಕಾವ್ಯ 2012 (ಭಾಗ), ಬೆಂಗಳೂರು ದಿನಾಂಕ 23-02-2013 ರ ಆದೇಶದಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಎಲ್ಲಾ ವರ್ಗಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯ ಕುರಿತು ಮೀಸಲಾತಿ ಪ್ರಮಾಣವನ್ನು ನಿಗದಿಪಡಿಸಿ ಆದೇಶ ಹೊರಡಿಸುವವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಸರ್ಕಾರವು ಆದೇಶ ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ವಿಭಾಗಗಳಿಗೆ ಹಂಚಿಕೆ ಮಾಡಲ್ಪಟ್ಟ ಒಟ್ಟು 21 ಹುದ್ದೆಗಳಿಗೆ ಸರ್ಕಾರವು ಈ ಬಗ್ಗೆ ಅಂತಿಮ ಆದೇಶ ಹೊರಡಿಸಿದ ನಂತರ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು.

2.0 ಹುದ್ದೆಗಳ ಮೀಸಲಾತಿ ವರ್ಗೀಕರಣ

ವಿಭಾಗವಾರು ಅರಣ್ಯ ರಕ್ಷಕರ ಖಾಲಿ ಹುದ್ದೆಗಳ ಮೀಸಲಾತಿ ವರ್ಗೀಕರಣ ಈ ಕೆಳಗಿನಂತಿದೆ:-

2.1 ಅರಣ್ಯ ರಕ್ಷಕ ಹುದ್ದೆ:- ಒಟ್ಟು 329 ಹುದ್ದೆಗಳು.

2.1.1 ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರದ 10 ಹುದ್ದೆಗಳ ಮೀಸಲಾತಿ ವರ್ಗೀಕರಣ :

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	3				2		5
ಪರಿಶಿಷ್ಟ ಜಾತಿ	1						1
ಪರಿಶಿಷ್ಟ ಪಂಗಡ					1		1
ಪ್ರವರ್ಗ-I	1						1
ಪ್ರವರ್ಗ-II(ಎ)	1						1
ಪ್ರವರ್ಗ-II(ಬಿ)							
ಪ್ರವರ್ಗ-III(ಎ)	1						1
ಪ್ರವರ್ಗ-III(ಬಿ)							
ಒಟ್ಟು:	7				3		10

2.1.2 ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರದ 8 ಹುದ್ದೆಗಳ ಮೀಸಲಾತಿ ವರ್ಗೀಕರಣ :

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2		1		1		4
ಪರಿಶಿಷ್ಟ ಜಾತಿ	1						1
ಪ್ರವರ್ಗ-II(ಎ)	1						1
ಪ್ರವರ್ಗ-III(ಎ)	1						1
ಪ್ರವರ್ಗ-III(ಬಿ)	1						1
ಒಟ್ಟು :	6		1		1		8

2.1.3 ಕಾವೇರಿ ವನ್ಯಜೀವಿ ವಿಭಾಗ ಕನಕಪುರದ 2 ಹುದ್ದೆಗಳ ಮೀಸಲಾತಿ ವರ್ಗೀಕರಣ :

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1						1
ಪರಿಶಿಷ್ಟ ಜಾತಿ					1		1
ಒಟ್ಟು :	1				1		2

2.1.4 ಕೊಳ್ಳೇಗಾಲ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1		1	1			3
ಪರಿಶಿಷ್ಟ ಜಾತಿ					1		1

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಪ್ರವರ್ಗ-II(ಎ)					1		1
ಪ್ರವರ್ಗ-II(ಬಿ)	1						1
ಒಟ್ಟು :	2		1	1	2		6

2.1.5 ಹಾಸನ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1			1	1		3
ಪರಿಶಿಷ್ಟ ಜಾತಿ					1		1
ಪ್ರವರ್ಗ-I	1						1
ಪ್ರವರ್ಗ-II(ಬಿ)	1						1
ಒಟ್ಟು:	3			1	2		6

2.1.6 ತುಮಕೂರು ವಿಭಾಗದ 4 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1			1			2
ಪ್ರವರ್ಗ-II(ಎ)					1		1
ಪ್ರವರ್ಗ-II(ಬಿ)	1						1
ಒಟ್ಟು:	2			1	1		4

2.1.7 ಮೈಸೂರು ವಿಭಾಗದ 4 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				1		2
ಪ್ರವರ್ಗ-III(ಎ)	1						1
ಪ್ರವರ್ಗ-III(ಬಿ)	1						1
ಒಟ್ಟು:	3				1		4

2.1.8 ಮೈಸೂರು ವನ್ಯಜೀವಿ ವಿಭಾಗದ 2 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1						1
ಪ್ರವರ್ಗ-II(ಬಿ)	1						1
ಒಟ್ಟು:	2						2

2.1.9 ಹುಣಸೂರು ವಿಭಾಗದ 2 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1						1
ಪರಿಶಿಷ್ಟ ಜಾತಿ	1						1
ಒಟ್ಟು:	2						2

2.1.10 ಮಂಡ್ಯ ವಿಭಾಗದ 3 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ					1		1
ಪ್ರವರ್ಗ-I	1						1
ಪ್ರವರ್ಗ-II(ಎ)	1						1
ಒಟ್ಟು:	2				1		3

2.1.11 ನಾಗರಹೋಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರಿನ 16 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	3	1	1		3		8
ಪರಿಶಿಷ್ಟ ಜಾತಿ	2	1					3
ಪರಿಶಿಷ್ಟ ಪಂಗಡ	1						1
ಪ್ರವರ್ಗ-I					1		1
ಪ್ರವರ್ಗ-II(ಎ)	1	1					2
ಪ್ರವರ್ಗ-II(ಬಿ)					1		1
ಒಟ್ಟು:	7	3	1		5		16

2.1.12 ಮಡಿಕೇರಿ ವಿಭಾಗದ 12 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1	1	1	1		6
ಪರಿಶಿಷ್ಟ ಜಾತಿ	1				1		2
ಪರಿಶಿಷ್ಟ ಪಂಗಡ	1						1
ಪ್ರವರ್ಗ-II(ಎ)					1		1
ಪ್ರವರ್ಗ-II(ಬಿ)	1						1
ಪ್ರವರ್ಗ-III(ಬಿ)	1						1
ಒಟ್ಟು:	6	1	1	1	3		12

2.1.13 ವಿರಾಜಪೇಟೆ ವಿಭಾಗದ 10 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1			2		5
ಪರಿಶಿಷ್ಟ ಜಾತಿ		1			1		2
ಪ್ರವರ್ಗ - I					1		1
ಪ್ರವರ್ಗ - II(ಎ)					1		1
ಪ್ರವರ್ಗ - II(ಬಿ)					1		1
ಒಟ್ಟು:	2	2			6		10

2.1.14 ಹಳಿಯಾಳ ವಿಭಾಗದ 22 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	5	2		1	2	1	11
ಪರಿಶಿಷ್ಟ ಜಾತಿ	1			1	1		3
ಪರಿಶಿಷ್ಟ ಪಂಗಡ	1						1
ಪ್ರವರ್ಗ - I	1						1
ಪ್ರವರ್ಗ - II(ಎ)				1	1		2
ಪ್ರವರ್ಗ - II(ಬಿ)	1						1
ಪ್ರವರ್ಗ - III(ಎ)	1						1
ಪ್ರವರ್ಗ - III(ಬಿ)	1				1		2
ಒಟ್ಟು:	11	2		3	5	1	22

2.1.15 ಯಲ್ಲಾಪುರ ವಿಭಾಗದ 20 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	5	1	1		3		10
ಪರಿಶಿಷ್ಟ ಜಾತಿ	1				1	1	3
ಪರಿಶಿಷ್ಟ ಪಂಗಡ	1						1
ಪ್ರವರ್ಗ - I	1						1
ಪ್ರವರ್ಗ - II(ಎ)	1					1	2
ಪ್ರವರ್ಗ - II(ಬಿ)	1						1
ಪ್ರವರ್ಗ - III(ಎ)			1				1
ಪ್ರವರ್ಗ - III(ಬಿ)	1						1
ಒಟ್ಟು:	11	1	2		4	2	20

2.1.16 ಕಾರವಾರ ವಿಭಾಗದ 15 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	4	1	1		2		8
ಪರಿಶಿಷ್ಟ ಜಾತಿ					1	1	2
ಪ್ರವರ್ಗ- I	1						1
ಪ್ರವರ್ಗ- II(ಎ)					1	1	2
ಪ್ರವರ್ಗ- II(ಬಿ)	1						1
ಪ್ರವರ್ಗ- III(ಬಿ)	1						1
ಒಟ್ಟು:	7	1	1		4	2	15

2.1.17 ಶಿರಸಿ ವಿಭಾಗದ 12 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2			1	2	1	6
ಪರಿಶಿಷ್ಟ ಜಾತಿ	2						2
ಪರಿಶಿಷ್ಟ ಪಂಗಡ					1		1
ಪ್ರವರ್ಗ- II(ಎ)	1						1
ಪ್ರವರ್ಗ- III(ಎ)					1		1
ಪ್ರವರ್ಗ- III(ಬಿ)					1		1
ಒಟ್ಟು:	5			1	5	1	12

2.1.18 ಹೊನ್ನಾವರ ವಿಭಾಗದ 10 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2			1	1	1	5
ಪರಿಶಿಷ್ಟ ಜಾತಿ	2						2
ಪರಿಶಿಷ್ಟ ಪಂಗಡ					1		1
ಪ್ರವರ್ಗ- II(ಎ)	1						1
ಪ್ರವರ್ಗ- III(ಎ)					1		1
ಒಟ್ಟು:	5			1	3	1	10

2.1.19 ಅಣಿ-ದಾಂಡೇಲಿ ಹುಲಿ ಸಂರಕ್ಷಿತ ಪ್ರದೇಶದ 3 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2						2
ಪ್ರವರ್ಗ- II(ಎ)					1		1
ಒಟ್ಟು:	2				1		3

2.1.20 ಚಿಕ್ಕಮಗಳೂರು ವಿಭಾಗದ 5 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1					3
ಪ್ರವರ್ಗ- II(ಎ)		1					1
ಪ್ರವರ್ಗ- II(ಬಿ)					1		1
ಒಟ್ಟು:	2	2			1		5

2.1.21 ಕೊಪ್ಪ ವಿಭಾಗದ 10 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1		1	1		5
ಪರಿಶಿಷ್ಟ ಜಾತಿ	1						1
ಪರಿಶಿಷ್ಟ ಪಂಗಡ					1		1
ಪ್ರವರ್ಗ- I	1						1
ಪ್ರವರ್ಗ- II(ಎ)	1						1
ಪ್ರವರ್ಗ- III(ಎ)					1		1
ಒಟ್ಟು:	5	1		1	3		10

2.1.22 ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕಮಗಳೂರಿನ 7 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2			1	1		4
ಪರಿಶಿಷ್ಟ ಜಾತಿ					1		1
ಪ್ರವರ್ಗ- I	1						1
ಪ್ರವರ್ಗ- II(ಬಿ)	1						1
ಒಟ್ಟು:	4			1	2		7

2.1.23 ಮಂಗಳೂರು ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1					3
ಪರಿಶಿಷ್ಟ ಜಾತಿ	1						1
ಪ್ರವರ್ಗ- I	1						1
ಪ್ರವರ್ಗ- II(ಎ)	1						1
ಒಟ್ಟು:	5	1					6

2.1.24 ಕುಂದಾಪುರ ವಿಭಾಗದ 3 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1			1			2
ಪ್ರವರ್ಗ - II(ಬಿ)	1						1
ಒಟ್ಟು:	2			1			3

2.1.25 ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳದ 7 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1		1		2		4
ಪರಿಶಿಷ್ಟ ಜಾತಿ	1						1
ಪ್ರವರ್ಗ - II(ಎ)	1						1
ಪ್ರವರ್ಗ - III(ಎ)	1						1
ಒಟ್ಟು:	4		1		2		7

2.1.26 ಶಿವಮೊಗ್ಗ ವಿಭಾಗದ 9 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1		1			4
ಪರಿಶಿಷ್ಟ ಜಾತಿ	1				1		2
ಪ್ರವರ್ಗ - I	1						1
ಪ್ರವರ್ಗ - II(ಎ)	1						1
ಪ್ರವರ್ಗ - III(ಎ)					1		1
ಒಟ್ಟು:	5	1		1	2		9

2.1.27 ಸಾಗರ ವಿಭಾಗದ 20 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	5	1	1	1	2		10
ಪರಿಶಿಷ್ಟ ಜಾತಿ	1	1	1				3
ಪ್ರವರ್ಗ - II(ಎ)	1	1	1	1			4
ಪ್ರವರ್ಗ - II(ಬಿ)	1						1
ಪ್ರವರ್ಗ - III(ಎ)	1						1
ಪ್ರವರ್ಗ - III(ಬಿ)					1		1
ಒಟ್ಟು:	9	3	3	2	3		20

2.1.28 ಭದ್ರಾವತಿ ವಿಭಾಗದ 20 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	5	1	1		3		10
ಪರಿಶಿಷ್ಟ ಜಾತಿ	1				1	1	3
ಪರಿಶಿಷ್ಟ ಪಂಗಡ	1						1
ಪ್ರವರ್ಗ - I	1						1
ಪ್ರವರ್ಗ - II(ಎ)	1				1	1	3
ಪ್ರವರ್ಗ - III(ಎ)			1				1
ಪ್ರವರ್ಗ - III(ಬಿ)	1						1
ಒಟ್ಟು:	10	1	2		5	2	20

2.1.29 ಧಾರವಾಡ ವಿಭಾಗದ 4 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2						2
ಪರಿಶಿಷ್ಟ ಜಾತಿ							
ಪರಿಶಿಷ್ಟ ಪಂಗಡ							
ಪ್ರವರ್ಗ - I							
ಪ್ರವರ್ಗ - II(ಎ)	1						1
ಪ್ರವರ್ಗ - III(ಬಿ)	1						1
ಒಟ್ಟು:	4						4

2.1.30 ಗದಗ ವಿಭಾಗದ 4 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				1		2
ಪರಿಶಿಷ್ಟ ಜಾತಿ	1						1
ಪ್ರವರ್ಗ - II(ಎ)	1						1
ಒಟ್ಟು:	3				1		4

2.1.31 ಹಾವೇರಿ ವಿಭಾಗದ 8 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1		1	1	1		4
ಪರಿಶಿಷ್ಟ ಜಾತಿ					1		1

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಪರಿಶಿಷ್ಟ ಪಂಗಡ	1						1
ಪ್ರವರ್ಗ - II(ಎ)					1		1
ಪ್ರವರ್ಗ - II(ಬಿ)	1						1
ಒಟ್ಟು:	3		1	1	3		8

2.1.32 ರಾಣಬೆನ್ನೂರು ವನ್ಯಜೀವಿ ಉಪ ವಿಭಾಗದ 2 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1						1
ಪರಿಶಿಷ್ಟ ಜಾತಿ					1		1
ಒಟ್ಟು:	1				1		2

2.1.33 ಚಿತ್ರದುರ್ಗ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2				1		3
ಪರಿಶಿಷ್ಟ ಜಾತಿ					1		1
ಪ್ರವರ್ಗ - II(ಎ)	1						1
ಪ್ರವರ್ಗ - II(ಬಿ)	1						1
ಒಟ್ಟು:	4				2		6

2.1.34 ದಾವಣಗೆರೆ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1					3
ಪರಿಶಿಷ್ಟ ಜಾತಿ	1						1
ಪ್ರವರ್ಗ-II(ಎ)					1		1
ಪ್ರವರ್ಗ - III(ಬಿ)	1						1
ಒಟ್ಟು:	4	1			1		6

2.1.35 ಬೆಂಗಳೂರು ಗ್ರಾಮಾಂತರ ವಿಭಾಗದ 8 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				2	1	4
ಪರಿಶಿಷ್ಟ ಜಾತಿ	1						1

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಪ್ರವರ್ಗ - I	1						1
ಪ್ರವರ್ಗ - II(ಎ)	1		1				2
ಒಟ್ಟು:	4		1		2	1	8

2.1.36 ರಾಮನಗರ ವಿಭಾಗದ 10 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	2	1			1	1	5
ಪರಿಶಿಷ್ಟ ಜಾತಿ	1		1				2
ಪ್ರವರ್ಗ - II(ಎ)	1		1		1		3
ಒಟ್ಟು:	4	1	2		2	1	10

2.1.37 ಕೋಲಾರ ವಿಭಾಗದ 5 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				1		2
ಪರಿಶಿಷ್ಟ ಜಾತಿ					1		1
ಪ್ರವರ್ಗ - II(ಎ)	1						1
ಪ್ರವರ್ಗ - II(ಬಿ)	1						1
ಒಟ್ಟು:	3				2		5

2.1.38 ಚಿಕ್ಕಬಳ್ಳಾಪುರ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1	1			1		3
ಪ್ರವರ್ಗ - II(ಎ)					1		1
ಪ್ರವರ್ಗ - III(ಎ)	1						1
ಪ್ರವರ್ಗ - III(ಬಿ)	1						1
ಒಟ್ಟು:	3	1			2		6

2.1.39 ರಾಷ್ಟ್ರೀಯ ಉದ್ಯಾನವನ, ಬನ್ನೇರುಘಾಟ್ ವಿಭಾಗದ 4 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ			1		1		2
ಪರಿಶಿಷ್ಟ ಜಾತಿ	1						1

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಪ್ರವರ್ಗ- II(ಎ)	1						1
ಒಟ್ಟು:	2		1		1		4

2.1.40 ಬೆಳಗಾವಿ ವಿಭಾಗದ 6 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				1	1	3
ಪರಿಶಿಷ್ಟ ಜಾತಿ	1						1
ಪ್ರವರ್ಗ- II(ಎ)	1						1
ಪ್ರವರ್ಗ-III(ಬಿ)					1		1
ಒಟ್ಟು:	3				2	1	6

2.1.41 ಗೋಕಾಕ್ ವಿಭಾಗದ 5 ಹುದ್ದೆಗಳ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಸಾಮಾನ್ಯ ಅರ್ಹತೆ	1				1	1	3
ಪರಿಶಿಷ್ಟ ಜಾತಿ	1						1
ಪ್ರವರ್ಗ-II(ಎ)	1						1
ಒಟ್ಟು:	3				1	1	5

2.1.42 ಬಿಜಾಪುರ ವಿಭಾಗದ 1 ಹುದ್ದೆಯ ಮೀಸಲಾತಿ ವರ್ಗೀಕರಣ:

ಪ್ರವರ್ಗ	ಮೀಸಲಾತಿ						ಒಟ್ಟು
	ಇತರೆ	ಮಾಜಿ ಸೈನಿಕ	ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿ	ಯೋಜನೆಗಳಿಂದ ನಿರಾಶ್ರಿತಗೊಂಡ ಕುಟುಂಬದ ಅಭ್ಯರ್ಥಿ	ಗ್ರಾಮೀಣ ಅಭ್ಯರ್ಥಿ	ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ	
ಪ್ರವರ್ಗ- I	1						1
ಒಟ್ಟು:	1						1

ವಿಶೇಷ ಸೂಚನೆ:- ಸರ್ಕಾರಿ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್‌ಆರ್‌ಆರ್ 99 ದಿನಾಂಕ 29-11-2002 ರ ಪ್ರಕಾರ ಅರಣ್ಯ ರಕ್ಷಕ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಭರ್ತಿ ಮಾಡುವ ಸಂದರ್ಭದಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾಗಿರುವ ಮೀಸಲಾತಿಯಡಿಯಲ್ಲಿ ಕುಷ್ಠರೋಗದಿಂದ ಗುಣಮುಖರಾಗಿರುವ ಅಭ್ಯರ್ಥಿಗಳನ್ನು ಮಾತ್ರ ಭರ್ತಿ ಮಾಡಲು ಅವಕಾಶವಿರುತ್ತದೆ.

ವಿವರಣೆ:- "ಕುಷ್ಠರೋಗದಿಂದ ಗುಣಮುಖರಾಗಿರುವವರು (leprosy cured)" ಎಂದರೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರಲ್ಲಿ ಅರ್ಥೈಸಿರುವಂತಾಗಿದೆ. ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ:

Leprosy cured means any person who has been cured of leprosy but is suffering from

- loss of sensation in hands or feet as well as loss of sensation and paresis in the eye and eye-lid but with no manifest deformity;
- manifest deformity and paresis but having sufficient mobility in their hands and feet to enable them to engage in normal economic activity;
- extreme physical deformity as well as advanced age which prevents him from undertaking any gainful occupation;

and the expression "leprosy cured" shall be construed accordingly.

3.0 ಅರ್ಹತೆ ಮತ್ತು ನಿಬಂಧನೆಗಳು.

3.1 ವಿದ್ಯಾರ್ಹತೆ: ಅಧಿಸೂಚನೆಯ ದಿನಾಂಕಕ್ಕೆ ಈ ಕೆಳಕಂಡ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು.

ಅರಣ್ಯ ರಕ್ಷಕ ಹುದ್ದೆ:	2ನೇ ಪಿ.ಯು.ಸಿ./12ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.
---------------------	-------------------------------------------------

3.2 ವಯೋಮಿತಿ

ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

ಅಧಿಸೂಚನೆಯ ದಿನಾಂಕಕ್ಕೆ ಗರಿಷ್ಠ ವಯೋಮಿತಿ ವಿವರಗಳು ಕೆಳಗಿನಂತಿವೆ:

3.2.1	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-I	ಗರಿಷ್ಠ ವಯೋಮಿತಿ 32 ವರ್ಷಗಳು
	ಪ್ರವರ್ಗ IIಎ, IIಬಿ, IIIಎ, IIIಬಿ	ಗರಿಷ್ಠ ವಯೋಮಿತಿ 30 ವರ್ಷಗಳು
	ಸಾಮಾನ್ಯ ಅರ್ಹತೆ	ಗರಿಷ್ಠ ವಯೋಮಿತಿ 27 ವರ್ಷಗಳು
3.2.2	ಅರಣ್ಯ ಪ್ರೇರಕರಿಗೆ ವಯೋಮಿತಿ: ಅಧಿಸೂಚನೆ ದಿನಾಂಕಕ್ಕೆ ಅರಣ್ಯ ಇಲಾಖೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಅರಣ್ಯ ಪ್ರೇರಕರಾಗಿ ಪೂರೈಸಿದ್ದು ಪ್ರಸ್ತುತ ಅರಣ್ಯ ಪ್ರೇರಕರಾಗಿ ಸೇವೆಯಲ್ಲಿ ಇದ್ದು ನಿಶ್ಚಿತ ಗೌರವಧನವನ್ನು ಪಡೆಯುತ್ತಿರುವ ಅರಣ್ಯ ಪ್ರೇರಕರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.	
	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ- I	ಗರಿಷ್ಠ ವಯೋಮಿತಿ 43 ವರ್ಷಗಳು
	ಪ್ರವರ್ಗ IIಎ, IIಬಿ, IIIಎ, IIIಬಿ	ಗರಿಷ್ಠ ವಯೋಮಿತಿ 41 ವರ್ಷಗಳು
	ಸಾಮಾನ್ಯ ಅರ್ಹತೆ	ಗರಿಷ್ಠ ವಯೋಮಿತಿ 38 ವರ್ಷಗಳು
3.2.3	ದಿನಗೂಲಿ ನೌಕರರಿಗೆ ವಯೋಮಿತಿ: ದಿನಾಂಕ 01-07-1984 ರಿಂದ 29-01-1990ರ ಒಳಗೆ ದಿನಗೂಲಿ ನೌಕರರಾಗಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ್ದು, ಮಸ್ಕರ್ ರೋಲ್ ಅಡಿಯಲ್ಲಿ ದಿನಗೂಲಿ ನೌಕರರಾಗಿ ಈಗಲೂ ಸೇವೆಯಲ್ಲಿ ಮುಂದುವರಿಯುತ್ತಿರುವ ದಿನಗೂಲಿ ನೌಕರರಿಗೆ ಮಾತ್ರ ಈ ಕೆಳಗಿನ ಗರಿಷ್ಠ ವಯೋಮಿತಿ ಅನ್ವಯವಾಗುವುದು.	
	ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ- I	ಗರಿಷ್ಠ ವಯೋಮಿತಿ 43 ವರ್ಷಗಳು
	ಪ್ರವರ್ಗ IIಎ, IIಬಿ, IIIಎ, IIIಬಿ	ಗರಿಷ್ಠ ವಯೋಮಿತಿ 41 ವರ್ಷಗಳು
	ಸಾಮಾನ್ಯ ಅರ್ಹತೆ	ಗರಿಷ್ಠ ವಯೋಮಿತಿ 38 ವರ್ಷಗಳು
3.2.4	ಮಾಜಿ ಸೈನಿಕರಿಗೆ ವಯೋಮಿತಿ:	ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ / ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆನ್ಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೋ ಆ ಪ್ರವರ್ಗಕ್ಕೆ ಮೇಲಿನ ಸಂಖ್ಯೆ: 3.2.1 ರಲ್ಲಿ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

ವಿವರಣೆ: “ಮಾಜಿ ಸೈನಿಕ” ಎಂದರೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅರ್ಥೈಸಿರುವಂತಾಗಿದೆ. ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ:-

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 2(1)(i):

“Ex-Serviceman” means a person, who has served in any rank (whether as a combatant or as non-combatant) in the regular Army, Navy and Air Force of the Union but does not include a person who has served in the Defence Security Corps, the General Reserve Engineering Force, the Lok Sahayak Sena and the Para Military Force; and

- who has retired from such service after earning his pension; or
- who has been released from such service on medical grounds attributable to military service or circumstances beyond his control and awarded medical or other disability pension; or
- who has been released otherwise than on his own request from such service as a result of reduction in establishment; or
- who has been released from such service after completing the specific period of engagement otherwise than at his own request or by way of dismissal or discharge on account of misconduct or inefficiency and has been given a gratuity;

and includes personnel of the Territorial Army of the following categories, namely:-

- pension holders for continuous embodied service;
- persons with disability attributable to military service; and
- gallantry award winners.

Explanation: The persons serving in the armed forces of the union, who on retirement from service, would come under the category of "Ex-Serviceman" may be permitted to apply for re-employment one year before the completion of the specified terms of engagement and avail themselves of all concessions available to ex-servicemen, but shall not be appointed to a State Civil Service or Post until they are permitted to leave the uniform.

4.0 ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು On-line ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು On-line ಮುಖಾಂತರ ಸಲ್ಲಿಸಬಾರದು. On-line ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.

5.0 ಅರ್ಜಿಯ ಜೊತೆಗೆ ಯಾವುದೇ ಮೂಲ/ನಕಲು/ಚೆರಾಕ್ಸ್ ದಾಖಲಾತಿಗಳು, ಪ್ರಮಾಣ ಪತ್ರಗಳು, ಇತ್ಯಾದಿಗಳನ್ನು ಸಲ್ಲಿಸಬೇಕಾಗಿರುವುದಿಲ್ಲ. ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸುವ ಮೊದಲು, ಸಂಬಂಧಿಸಿದ ಪ್ರಾಧಿಕಾರಿಗಳಿಂದ ಅವಶ್ಯಕವಿರುವ ಎಲ್ಲಾ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪಡೆದಿಟ್ಟುಕೊಂಡು, ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳಲ್ಲಿರುವ ಮಾಹಿತಿಯನ್ನು ಸರಿಯಾಗಿ, ಸ್ಪಷ್ಟವಾಗಿ ಮತ್ತು ಸಮರ್ಪಕವಾಗಿ ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿ ಸಲ್ಲಿಸತಕ್ಕದ್ದು. ಇತರೆ ನಮೂನೆಗಳಲ್ಲಿ ಅಥವಾ ಚೆರಾಕ್ಸ್ ಪ್ರತಿಗಳಲ್ಲಿ ಭರ್ತಿ ಮಾಡಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಒಂದು ಚೆರಾಕ್ಸ್ ಪ್ರತಿಯನ್ನು ಹಾಗೂ ಶುಲ್ಕ ಪಾವತಿಸಿದ ಬಗ್ಗೆ ರಶೀದಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು.

6.0 ಸ್ವೀಕೃತ ಅರ್ಜಿಗಳ ಪರಾಮರ್ಶೆ/ನೇಮಕಾತಿ ವಿಧಾನ

ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು, 2012ರ ಅನ್ವಯ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳನ್ನು ಪರಿಗಣನೆಗೆ ತೆಗೆದುಕೊಂಡು ಮತ್ತು ಸರ್ಕಾರವು ಪ್ರಸ್ತುತ ನೇರ ನೇಮಕಾತಿ ಮೂಲಕ ತುಂಬಲು ಅನುಮೋದನೆ ನೀಡಿರುವ ಹುದ್ದೆಗಳ ಸಂಖ್ಯೆಗನುಗುಣವಾಗಿ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಅರಣ್ಯ ರಕ್ಷಕ ಹುದ್ದೆಗೆ ವಿಭಾಗವಾರು ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಅರಣ್ಯ ರಕ್ಷಕ ಹುದ್ದೆಗೆ ಸ್ವೀಕರಿಸಲಾಗುವ ಎಲ್ಲಾ ಅರ್ಹ ಅರ್ಜಿಗಳನ್ನು ರಾಜ್ಯಮಟ್ಟದಲ್ಲಿ ಕ್ರೋಢೀಕರಿಸಿ, ಆನ್‌ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿರುವ ಮಾಹಿತಿ/ವಿವರಗಳ ಆಧಾರದ ಅನ್ವಯ ಅರಣ್ಯ ರಕ್ಷಕ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಶೇಕಡಾವಾರು ಅಂಕಗಳ ಮೆರಿಟ್ ಆಧಾರದಲ್ಲಿ ಮೀಸಲಾತಿ ಪ್ರವರ್ಗವಾರು 1:20 (ಖಾಲಿ ಹುದ್ದೆ:ಅಭ್ಯರ್ಥಿ) ಅನುಪಾತದಲ್ಲಿ ಮೂಲ ದಾಖಲೆಗಳ ಪರಿಶೀಲನೆ, ದೇಹದಾರ್ಢ್ಯತೆ, ದೈಹಿಕ ತಾಳ್ಮೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 1:20 (ಹುದ್ದೆ : ಅಭ್ಯರ್ಥಿ) ಅನುಪಾತದ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್: www.karnatakaforest.gov.in ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಪಡಿಸಲಾಗುವುದು ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಇಲಾಖಾ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡುವುದು. ಇದನ್ನು ಹೊರತುಪಡಿಸಿ ಅಂಚೆ ಮುಖಾಂತರ ಪ್ರವೇಶ ಪತ್ರವನ್ನು ಕಳುಹಿಸಲಾಗುವುದಿಲ್ಲ.

ವಿಶೇಷ ಸೂಚನೆ:- ಶೇಕಡಾವಾರು ಅಂಕಗಳನ್ನು ಲೆಕ್ಕ ಹಾಕುವಾಗ ಪಠ್ಯ ವಿಷಯದಲ್ಲಿನ ಯಾವುದೇ ವಿಷಯದ ಅಂಕಗಳನ್ನು ಹೊರತುಪಡಿಸಲಾಗುವುದಿಲ್ಲ. ನಿಗದಿಪಡಿಸಿರುವ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಯು ಗಳಿಸಿರುವ ಎಲ್ಲಾ ವಿಷಯಗಳಲ್ಲಿನ ಒಟ್ಟು ಅಂಕಗಳು ಮತ್ತು ಆಯಾ ಪರೀಕ್ಷಾ ಮಂಡಳಿ ನಿಗದಿಪಡಿಸಿರುವ ಗರಿಷ್ಠ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಶೇಕಡಾವಾರು ಅಂಕಗಳನ್ನು ನಿಗದಿಪಡಿಸಲಾಗುವುದು.

1:20 (ಹುದ್ದೆ : ಅಭ್ಯರ್ಥಿ) ಅನುಪಾತದ ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಢ್ಯತೆ, ದೈಹಿಕ ತಾಳ್ಮೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಸೂಚಿತ ದಿನಾಂಕದಂದು ಹಾಜರಾಗಲು ತಿಳಿಸಲಾಗುವುದು. ಸದರಿ ಸೂಚಿತ ದಿನಾಂಕದಂದು ಅರ್ಹ ಅಭ್ಯರ್ಥಿಗಳು ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಮತ್ತು ಅವುಗಳ ಒಂದು ಚೆರಾಕ್ಸ್ ಪ್ರತಿಯೊಂದಿಗೆ ಪರಿಶೀಲನೆಗಾಗಿ ಸಂಬಂಧಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ಪರೀಕ್ಷಕರ ಎದುರು ಹಾಜರುಪಡಿಸಬೇಕು. ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆಯಲ್ಲಿ ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳಿಗೆ ಪೂರಕ ಮತ್ತು ಸರಿಯಾದ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದ ಅಭ್ಯರ್ಥಿಗಳು ಮಾತ್ರ ತಾರೀಖಿನ ಮಾನದಂಡದ ಕುರಿತು ನಿಗದಿಪಡಿಸಿದ ದೇಹದಾರ್ಢ್ಯತೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದವರು ಮಾತ್ರ ಮುಂದಿನ ಹಂತದ ದೈಹಿಕ ತಾಳ್ಮೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಅರ್ಹತೆ ಹೊಂದುತ್ತಾರೆ. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ Aptitude ಪರೀಕ್ಷೆಗೆ ಹಾಜರಾಗಲು ಅರ್ಹರಾಗುತ್ತಾರೆ.

ನೇಮಕಾತಿಗಾಗಿ ಇಲಾಖೆಯು ನಡೆಸುವ ಲಿಖಿತ Aptitude ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣದ ಅರ್ಧ ಭಾಗ ಹಾಗೂ ಅರಣ್ಯ ರಕ್ಷಕ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಅಭ್ಯರ್ಥಿಗಳು ಪಡೆದ ಒಟ್ಟು ಅಂಕಗಳ ಶೇಕಡಾವಾರು ಪ್ರಮಾಣದ ಅರ್ಧ ಭಾಗವನ್ನು ಕ್ರೋಢೀಕರಿಸಿ ಎಲ್ಲಾ ಅಭ್ಯರ್ಥಿಗಳ ಮೆರಿಟ್ ಅನ್ನು ರಾಜ್ಯಮಟ್ಟದಲ್ಲಿ ನಿಗದಿಪಡಿಸಲಾಗುವುದು. ಮೆರಿಟ್ ಆಧಾರದಲ್ಲಿ ಮತ್ತು ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಅರಣ್ಯ ರಕ್ಷಕ ಹುದ್ದೆಗೆ ಆಯ್ಕೆ ಮಾಡಲಾಗುವುದು.

7.0 ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಢ್ಯತೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ಲಿಖಿತ ಪರೀಕ್ಷೆಗಳು:

ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ, ದೇಹದಾರ್ಢ್ಯತೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯಸಮರ್ಥತೆ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗಳನ್ನು ಸಂಬಂಧಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ಪರೀಕ್ಷಕರಿಂದ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಸೂಚಿತ ದಿನಾಂಕಗಳಂದು ನಡೆಸಲಾಗುವುದು.

8.1.1 ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ

1:20 (ಖಾಲಿ ಹುದ್ದೆ:ಅಭ್ಯರ್ಥಿ) ಅನುಪಾತದ ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿ/ವಿವರಗಳಿಗೆ ಪೂರಕವಾಗಿ ವಯಸ್ಸು, (ಜನ್ಮ ದಿನಾಂಕ ತಿಳಿಯಲು ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಶಾಲಾ ದಾಖಲಾತಿ ಪ್ರಮಾಣ ಪತ್ರಗಳು) ಶೈಕ್ಷಣಿಕ ಅರ್ಹತೆ,

ಮೀಸಲಾತಿ ಹಾಗೂ ಶುಲ್ಕ ಪಾವತಿಸಿದ ಬಗ್ಗೆ ರಶೀದಿಯನ್ನು ಇತ್ಯಾದಿ ಬಗ್ಗೆ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಮತ್ತು ಅವುಗಳ ಒಂದು ಜೆರಾಕ್ಸ್ ಪ್ರತಿಯೊಂದಿಗೆ ಸೂಚಿತ ದಿನಾಂಕದಂದು ಸಂಬಂಧಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ಪರೀಕ್ಷಕರ ಎದುರು ಪರಿಶೀಲನೆಗೆ ಕಡ್ಡಾಯವಾಗಿ ಹಾಜರುಪಡಿಸಬೇಕು. ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಲು ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸನ್ನಿವೇಶದಲ್ಲಿಯೂ ಕಾಲ ವಿಸ್ತರಣೆ ನೀಡಲಾಗುವುದಿಲ್ಲ. ಅಭ್ಯರ್ಥಿಯು ತನ್ನ ಅರ್ಜಿ ನಮೂನೆಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು. ಒಂದು ವೇಳೆ ನಮೂದಿಸಿರುವ ಮಾಹಿತಿಗೆ ವ್ಯತಿರಿಕ್ತ ದಾಖಲೆ/ಪ್ರಮಾಣ ಪತ್ರಗಳನ್ನು ಸಲ್ಲಿಸಿದಲ್ಲಿ ಅಂತಹ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಬದಲಾವಣೆ ಮಾಡಲಾಗುವುದಿಲ್ಲ. ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸದ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು ಹಾಗೂ ಅವರನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

8.1.2 ಅಭ್ಯರ್ಥಿಯು ಅರ್ಜಿ ನಮೂನೆಯಲ್ಲಿ ಮೀಸಲಾತಿ ಮತ್ತು ಕೋರುವ ಯಾವುದೇ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ಅರ್ಜಿಯಲ್ಲಿ ನೀಡಿರುವ ಸಂಬಂಧಿಸಿದ ಕಾಲಂಗಳಲ್ಲಿ ತಪ್ಪದೇ ನಮೂದಿಸಬೇಕು. ಒಂದು ವೇಳೆ ಸದರಿ ವಿವರಗಳನ್ನು ಅರ್ಜಿಯಲ್ಲಿ ನಮೂದಿಸದಿದ್ದರೆ ಅಂತಹ ಅಭ್ಯರ್ಥಿಯು ಮೀಸಲಾತಿ/ಕೋರುವ ಇತರ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ಮೂಲ ದಾಖಲೆಗಳ ಪರಿಶೀಲನೆ ಬಳಿಕ ಅನರ್ಹರಾಗುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಮೂಲ ದಾಖಲೆಗಳ ಪರಿಶೀಲನೆಯ ಬಳಿಕ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೇಹದಾರ್ಢ್ಯತೆ ಪರೀಕ್ಷೆಗೆ ಪರಿಗಣಿಸಲಾಗುವುದು.

8.2 ದೇಹದಾರ್ಢ್ಯತೆ ಪರೀಕ್ಷೆ

ಶಾರೀರಿಕ ಮಾನದಂಡಗಳು (Physical Standards): ಶಾರೀರಿಕ ಮಾನದಂಡಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

ಪುರುಷ ಅಭ್ಯರ್ಥಿಗಳಿಗೆ:		
1	ಎತ್ತರ	ಕನಿಷ್ಠ 163 ಸೆ.ಮೀ.
2	ಎದೆ ಸುತ್ತಳತೆ	ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆ.ಮೀ. ಕನಿಷ್ಠ ಹಿಗ್ಗುವಿಕೆ 5 ಸೆ.ಮೀ.
ಮಹಿಳಾ ಅಭ್ಯರ್ಥಿಗಳಿಗೆ:		
1	ಎತ್ತರ	ಕನಿಷ್ಠ 150 ಸೆ.ಮೀ.
2	ಎದೆ ಸುತ್ತಳತೆ	ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 74 ಸೆ.ಮೀ. ಕನಿಷ್ಠ ಹಿಗ್ಗುವಿಕೆ 5 ಸೆ.ಮೀ.

ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೈಹಿಕ ತಾಳ್ಮೆ ಪರೀಕ್ಷೆಗೆ ಪರಿಗಣಿಸಲಾಗುವುದು.

8.3 ದೈಹಿಕ ತಾಳ್ಮೆ ಪರೀಕ್ಷೆ:-

ಪುರುಷ ಅಭ್ಯರ್ಥಿಗಳಿಗೆ	1600 ಮೀಟರ್ ಓಟ	06 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.
ಮಹಿಳಾ ಅಭ್ಯರ್ಥಿಗಳಿಗೆ	1000 ಮೀಟರ್ ಓಟ	05 ನಿಮಿಷಗಳ ಅವಧಿಯಲ್ಲಿ ಪೂರೈಸಬೇಕು.

ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೈಹಿಕ ತಾಳ್ಮೆ ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಪರಿಗಣಿಸಲಾಗುವುದು.

8.4 ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆ:-

ಕ್ರ. ಸಂ.	ಏಟಂ	ಅರ್ಹತಾ ಸಮಯ ಮತ್ತು ಕ್ರಮಿಸಬೇಕಾದ ದೂರ	
		ಪುರುಷ ಅಭ್ಯರ್ಥಿಗಳಿಗೆ	ಮಹಿಳಾ ಅಭ್ಯರ್ಥಿಗಳಿಗೆ
1	100 ಮೀಟರ್ ಓಟ	15 ಸೆಕೆಂಡುಗಳು	18.5 ಸೆಕೆಂಡುಗಳು
2	ಎತ್ತರ ಜಿಗಿತ	1.20 ಮೀಟರ್	0.90 ಮೀಟರ್
3	ಉದ್ದ ಜಿಗಿತ	3.80 ಮೀಟರ್	2.50 ಮೀಟರ್
4	ಶಾಟ್‌ಪುಟ್	5.60 ಮೀಟರ್	3.76 ಮೀಟರ್
5(ಎ)	800 ಮೀಟರ್ ಓಟ	2 ನಿಮಿಷ 50 ಸೆಕೆಂಡುಗಳು	--
5(ಬಿ)	200 ಮೀಟರ್ ಓಟ	--	40 ಸೆಕೆಂಡುಗಳು

ಈ ಮೇಲಿನ 5 ವಿವಿಧ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳ ಪೈಕಿ ಕನಿಷ್ಠ 3 ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಬೇಕು.

ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ಲಿಖಿತ Aptitude ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯುತ್ತಾರೆ. ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

8.5 ಲಿಖಿತ Aptitude ಪರೀಕ್ಷೆ

ಅರಣ್ಯ ರಕ್ಷಕ ಹುದ್ದೆಗೆ ಲಿಖಿತ Aptitude ಪರೀಕ್ಷೆಯನ್ನು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪ್ರಶ್ನೆ ಪತ್ರಿಕೆಯು ಸದರಿ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಮಟ್ಟದಲ್ಲಿದ್ದು ಬಹು ಆಯ್ಕೆ (objective multiple choice) ಮಾದರಿಯದ್ದಾಗಿರುತ್ತದೆ. ಲಿಖಿತ Aptitude ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ನೂರು (100) ಪ್ರಶ್ನೆಗಳನ್ನು ಒಳಗೊಂಡಿದ್ದು, ನೂರು (100) ಅಂಕಗಳದ್ದಾಗಿದ್ದು, 2 ಗಂಟೆ ಅವಧಿಯಲ್ಲಿ ಉತ್ತರಿಸಬೇಕಾಗಿದೆ.

8.5.1 ಲಿಖಿತ ಪರೀಕ್ಷೆಯ ವಿಷಯಗಳು

ಗಣಿತ (Mathematics) 40 ಅಂಕಗಳಿಗೆ	2ನೇ ಪಿ.ಯು.ಸಿ./12ನೇ ತರಗತಿ ಮಟ್ಟದಲ್ಲಿ. 2 nd PUC/12th Standard level.
ಸಾಮಾನ್ಯ ಜ್ಞಾನ (General Knowledge), 60 ಅಂಕಗಳಿಗೆ 2ನೇ ಪಿ.ಯು.ಸಿ./ 12ನೇ ತರಗತಿ ಮಟ್ಟದಲ್ಲಿ. 2 nd PUC/12th Standard level.	ಪಠ್ಯಕ್ರಮ: ಭಾರತದ ಪ್ರಾಚೀನ ನಾಗರಿಕತೆಗಳು (Indian civilization), ಇತಿಹಾಸ (History), ಭಾರತದ ಸ್ವಾತಂತ್ರ್ಯ ಹೋರಾಟ (Indian Independence movement), ಭಾರತದ ಸಂವಿಧಾನ (Indian Constitution), ಭಾರತದ ರಾಜನೀತಿ (Indian Polity), ಭಾರತದ ಅರ್ಥನೀತಿ (Indian Economy), ಭೂಗೋಳ ಮತ್ತು ನೈಸರ್ಗಿಕ ಸಂಪನ್ಮೂಲಗಳು (Geography & Natural Resources), ವಿಜ್ಞಾನ ಮತ್ತು ತಂತ್ರಜ್ಞಾನ (Science & Technology), ಕಲೆ ಮತ್ತು ಸಂಸ್ಕೃತಿ (Art & Culture), ಮೂಲಭೂತ ಸೌಕರ್ಯಗಳ ಅಭಿವೃದ್ಧಿ (Infrastructural development), ಪ್ರಚಲಿತ ವಿದ್ಯಮಾನಗಳು (Current affairs), ಹಾಗೂ ಕ್ರೀಡೆ (Sports).

8.5.2 ಲಿಖಿತ Aptitude ಪರೀಕ್ಷಾ ಕೇಂದ್ರ: ಲಿಖಿತ Aptitude ಪರೀಕ್ಷೆಗಳನ್ನು ಈ ಕೆಳಕಂಡ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಇಚ್ಛಿತ ಪರೀಕ್ಷಾ ಕೇಂದ್ರದ ವಿವರವನ್ನು ಅಭ್ಯರ್ಥಿಯು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸುವುದು. ಈ ರೀತಿ ನಮೂದಿಸಿರುವ ಪರೀಕ್ಷಾ ಕೇಂದ್ರವನ್ನು ಯಾವುದೇ ಹಂತದಲ್ಲಿಯೂ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ.

- 1) ಬೆಂಗಳೂರು, 2) ಬೆಳಗಾವಿ, 3) ಬಳ್ಳಾರಿ, 4) ಚಾಮರಾಜನಗರ, 5) ಚಿಕ್ಕಮಗಳೂರು, 6) ಧಾರವಾಡ, 7) ಗುಲ್ಬರ್ಗ, 8) ಹಾಸನ, 9) ಶಿರಸಿ, 10) ಮಡಿಕೇರಿ, 11) ಮಂಗಳೂರು, 12) ಮೈಸೂರು, 13) ಶಿವಮೊಗ್ಗ.

ವಿಶೇಷ ಸೂಚನೆ:- ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.

8.5.3 ಲಿಖಿತ Aptitude ಪರೀಕ್ಷೆ ಬರೆಯುವ ಭಾಷೆ

ಲಿಖಿತ Aptitude ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಕನ್ನಡ ಅಥವಾ ಆಂಗ್ಲ ಭಾಷೆಯನ್ನು ಆಯ್ದುಕೊಳ್ಳಬಹುದಾಗಿದೆ. ಅಭ್ಯರ್ಥಿಯು ಆಯ್ದುಕೊಂಡ ಪರೀಕ್ಷೆ ಬರೆಯುವ ಭಾಷೆಯನ್ನು ಆನ್‌ಲೈನ್ ಅರ್ಜಿಯಲ್ಲಿ ನಮೂದಿಸಬೇಕು.

8.6 ಎಸ್.ಎಸ್.ಎಲ್.ಸಿ. ಹಾಗೂ ಅದಕ್ಕಿಂತ ಮೇಲ್ಪಟ್ಟ ವಿದ್ಯಾಭ್ಯಾಸದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಭ್ಯಸಿಸದೇ ಇರುವ ಅಭ್ಯರ್ಥಿಗಳಿಗೆ ಕರ್ನಾಟಕ ಸಿವಿಲ್ ಸೇವೆಗಳು (ನೇಮಕಾತಿ) (ಕನ್ನಡ ಭಾಷಾ ಪರೀಕ್ಷೆ) ನಿಯಮಗಳು, 1984ಕ್ಕೆ ಪೂರಕವಾಗಿ ಸರ್ಕಾರದ ಆದೇಶ ಸಂಖ್ಯೆ: ಸಿಆಸಇ 69 ಎಸ್‌ಸಿಆರ್ 84 ದಿನಾಂಕ 23-9-1985 ರಲ್ಲಿ ಸೂಚಿಸಿದ ಪ್ರಕಾರ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಜ್ಞಾನವನ್ನು ಪರೀಕ್ಷಿಸಲು ನಿಗದಿಪಡಿಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಅಭ್ಯರ್ಥಿಗಳು ನೇಮಕಾತಿ ಹೊಂದಲು ಅರ್ಹರಾಗುತ್ತಾರೆ. ಕನ್ನಡ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು.

8.6 ಕನ್ನಡ ಭಾಷಾ ಪರೀಕ್ಷೆಯ ಪಠ್ಯಕ್ರಮ

8.6.1 ಕನ್ನಡ ಭಾಷಾ ಪರೀಕ್ಷೆಯನ್ನು ಎರಡು ಹಂತದಲ್ಲಿ ನಡೆಸಲಾಗುತ್ತದೆ. ಇದರ ವಿವರ ಕೆಳಗೆ ನಮೂದಿಸಿದೆ.

ಸಮಯ: 1.00 ಗಂಟೆ

ಮೊದಲನೇ ಹಂತ – ಲಿಖಿತ ಪರೀಕ್ಷೆ:	ಲಿಖಿತ ಪರೀಕ್ಷೆಗೆ ಕನ್ನಡ ಶಾಲಾ ನಾಲ್ಕನೇ ತರಗತಿಯ ಕನ್ನಡ ಮುಖ್ಯ ಪಠ್ಯಪುಸ್ತಕ ಹಾಗೂ ವಿವಿಧ ಲೇಖಕರು ಬರೆದ ಕರ್ನಾಟಕ ವಯಸ್ಕರ ಶಿಕ್ಷಣ ಪರಿಷತ್ತು ಪ್ರಕಟಿಸಿರುವ “ಸತ್ಯಕ್ಕೆ ಬೆಲೆ ಕೊಟ್ಟು ಗೆಳೆಯರು” ಎಂಬ ಪಾಠದಿಂದ ಆರಂಭವಾಗುವ ಸಣ್ಣಕಥೆಗಳು ಇವುಗಳಿಂದ ಪ್ರಶ್ನೆಗಳನ್ನು ಕೊಡಲಾಗುವುದು.	90 ಅಂಕಗಳು
ಎರಡನೇ ಹಂತ –ಮೌಖಿಕ ಪರೀಕ್ಷೆ:	ಅ) ಮುದ್ರಿತ ಹಾಗೂ ಹಸ್ತ ಪ್ರತಿಗಳನ್ನು ಓದುವುದು. ಆ) ಅರ್ಜಿಗಳನ್ನು ಓದಿ ವಿವರಿಸುವುದು. ಇ) ಸಂಭಾಷಣೆ ನಡೆಸುವುದು.	10 ಅಂಕಗಳು

8.6.2 ಈ ಕೆಳಗಿನ ಮಟ್ಟದಲ್ಲಿ ಮೂರು ವಿಧದಲ್ಲಿ ಕನಿಷ್ಠ ಅಂಕಗಳನ್ನು ಪಡೆದವರು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವರೆಂದು ಪರಿಗಣಿಸಲಾಗುವುದು.

- | | | |
|-----|-----------------------------------------------------------------------------|----|
| (ಅ) | ಲಿಖಿತ ಪರೀಕ್ಷೆಯಲ್ಲಿ ಪಡೆಯತಕ್ಕ ಕನಿಷ್ಠ ಅಂಕಗಳು: | 30 |
| (ಆ) | ಮೌಖಿಕ ಪರೀಕ್ಷೆಯಲ್ಲಿ ಪಡೆಯತಕ್ಕ ಕನಿಷ್ಠ ಅಂಕಗಳು: | 3 |
| (ಇ) | ಲಿಖಿತ ಪರೀಕ್ಷೆಯಲ್ಲಿ ಮತ್ತು ಮೌಖಿಕ ಪರೀಕ್ಷೆಯಲ್ಲಿ ಒಟ್ಟಿಗೆ ಪಡೆಯತಕ್ಕ ಕನಿಷ್ಠ ಅಂಕಗಳು: | 35 |

8.7 Medical Fitness

ನಿಗದಿಪಡಿಸಿದ ಹುದ್ದೆಗಳಿಗೆ ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ Medical Fitness ಪರೀಕ್ಷೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ Civil Surgeon/Chief Medical Officer/Medical Superintendent ರವರ ದರ್ಜೆಗಿಂತ ಕಡಿಮೆ ಇರದ ವೈದ್ಯಾಧಿಕಾರಿಗಳಿಂದ ಈ ಕೆಳಕಂಡ Medical Fitness ಪರೀಕ್ಷೆಗಳನ್ನು ಇಲಾಖಾ ಮುಖಾಂತರ ನಡೆಸಲಾಗುವುದು. ಇದಕ್ಕೆ ಹೊರತಾಗಿ ಯಾವುದೇ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಹೀಗೆ ನಡೆಸುವ Medical Fitness ಪರೀಕ್ಷೆಯಲ್ಲಿ ಅನರ್ಹಗೊಂಡ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು ಹಾಗೂ ಸೂಚಿತ ದಿನಾಂಕದಂದು ನಡೆಸುವ Medical Fitness ಪರೀಕ್ಷೆಗೆ ಗೈರುಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ, ಯಾವುದೇ ಸಂದರ್ಭದಲ್ಲಿಯೂ ಇನ್ನೊಂದು ಅವಕಾಶವನ್ನು ನೀಡಲಾಗುವುದಿಲ್ಲ. Medical Fitness ಪರೀಕ್ಷೆಯಲ್ಲಿ ಅರ್ಹರಾಗುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ ಸ್ಥಳ ಹಂಚಿಕೆ ನೀಡಲಾಗುವುದು. Medical Fitness ಪರೀಕ್ಷೆಗಳು ಈ ಕೆಳಕಂಡಂತಿರುತ್ತವೆ.

8.7.1 ದೇಹದಾರ್ಢ್ಯತೆ ಪರೀಕ್ಷೆ (ಶಾರೀರಿಕ ಮಾನದಂಡಗಳು) (Physical Standards)

ಈ ಕೆಳಗಿನಂತೆ ದೇಹದಾರ್ಢ್ಯತೆ (ಶಾರೀರಿಕ ಮಾನದಂಡಗಳು) ಕುರಿತು ಪರೀಕ್ಷೆಯನ್ನು ನಡೆಸಲಾಗುವುದು.

ಪುರುಷ ಅಭ್ಯರ್ಥಿಗಳಿಗೆ		
1	ಎತ್ತರ	ಕನಿಷ್ಠ 163 ಸೆ.ಮೀ.
2	ಎದೆ ಸುತ್ತಳತೆ	ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 79 ಸೆ.ಮೀ. ಕನಿಷ್ಠ ಹಿಗ್ಗುವಿಕೆ 5 ಸೆ.ಮೀ.
ಮಹಿಳಾ ಅಭ್ಯರ್ಥಿಗಳಿಗೆ		
1	ಎತ್ತರ	ಕನಿಷ್ಠ 150 ಸೆ.ಮೀ.
2	ಎದೆ ಸುತ್ತಳತೆ	ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 74 ಸೆ.ಮೀ. ಕನಿಷ್ಠ ಹಿಗ್ಗುವಿಕೆ 5 ಸೆ.ಮೀ.

8.7.2 ಕೆಳಕಂಡ ಅಂಗವಿಕಲತೆ (Physical disqualifications) ಇರುವವರು ಆಯ್ಕೆಗೆ ಅನರ್ಹರು.

1. ತಾಗು ಮಂಡಿಗಳು (knock knees)
2. ಬಾಗಿದ ಕಾಲುಗಳು (Bow legs)
3. ಚಪ್ಪಟೆ ಪಾದ (Flat feet)
4. ನರ ಊತವಿರುವವರು (Varicose Veins)
5. Impediment in speech and hearing.
6. Hydrocele in men
7. Vision / colour blindness / night blindness

8.7.3 ದೃಷ್ಟಿ ಸಾಮರ್ಥ್ಯ

ಅಭ್ಯರ್ಥಿಗಳು ಈ ಕೆಳಗೆ ನಿಗದಿಪಡಿಸಿರುವ ದೃಷ್ಟಿ ಸಾಮರ್ಥ್ಯವನ್ನು ಕನ್ನಡಕ ಸಹಿತ ಅಥವಾ ಕನ್ನಡಕ ರಹಿತ ಕಡ್ಡಾಯವಾಗಿ ಹೊಂದಿರಬೇಕು ಹಾಗೂ ದೃಷ್ಟಿ ಸಾಮರ್ಥ್ಯ ಕುರಿತು ಈ ಕೆಳಕಂಡ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು.

ದೂರ ದೃಷ್ಟಿ (Distant vision)			ಸಮೀಪ ದೃಷ್ಟಿ (Near vision)		
ದೋಷರಹಿತ ಕಣ್ಣು (Better eye)	ಅಥವಾ	ದೋಷಪೂರಿತ ಕಣ್ಣು (Worse eye)	ದೋಷರಹಿತ ಕಣ್ಣು (Better eye)	ಅಥವಾ	ದೋಷಪೂರಿತ ಕಣ್ಣು (Worse eye)
6/6 ಮೀಟರ್		6/9 ಮೀಟರ್	0/6 ಮೀಟರ್		0/8 ಮೀಟರ್

ಪ್ರತಿ ಕಣ್ಣು ಸಂಪೂರ್ಣ ದೃಷ್ಟಿ ಹೊಂದಿರಬೇಕು. ವರ್ಣಾಂಧತೆ, ಮೆಳ್ಳೆಗಣ್ಣು ಅಥವಾ ಯಾವುದೇ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.

8.7.4 ಶ್ರವಣಶಕ್ತಿ

ಅಭ್ಯರ್ಥಿಗಳ ಶ್ರವಣ ಶಕ್ತಿಯನ್ನು ಪರೀಕ್ಷಿಸಲು ಈ ಕೆಳಕಂಡ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು.

1. ರಿನ್ನ್‌ರ್ನ್ ಟೆಸ್ಟ್
2. ವೆಬ್ಬರ್ನ್ ಟೆಸ್ಟ್
3. ಟೆಸ್ಟ್ ಫಾರ್ ವರ್ರಿಗೋ

ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣ ದೋಷವಿದೆಯೆಂದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅನರ್ಹರಾಗುತ್ತಾರೆ.

9. ನೇಮಕಾತಿ ಹೊಂದಿದ ಅಭ್ಯರ್ಥಿಗಳ ತರಬೇತಿ, ಪರೀಕ್ಷಾರ್ಥ ಅವಧಿ ಹಾಗೂ ಸ್ಥಳ ನಿಯುಕ್ತಿ:

ಅಂತಿಮವಾಗಿ ನೇಮಕಾತಿಗೆ ಅರ್ಹರಾದ ಅಭ್ಯರ್ಥಿಗಳನ್ನು ಕರ್ನಾಟಕ ರಾಜ್ಯದ ಯಾವುದೇ ಅರಣ್ಯ ವೃತ್ತದಲ್ಲಿ/ವಿಭಾಗದಲ್ಲಿ/ಭಾಗದಲ್ಲಿ ನಿಯುಕ್ತಿಗೊಳಿಸಲಾಗುವುದು. ನೇಮಕಾತಿ ಹೊಂದಿದ ಅಭ್ಯರ್ಥಿಯು ಪ್ರಪ್ರಥಮವಾಗಿ ನೇಮಕ ಮಾಡಿದ ಸ್ಥಳದಲ್ಲಿ ಕನಿಷ್ಠ 5 ವರ್ಷಗಳ ಸೇವೆಯನ್ನು ಪೂರೈಸತಕ್ಕದ್ದು.

ನೇಮಕಾತಿ ಹೊಂದಿದ ಅಭ್ಯರ್ಥಿಗಳು ಆಯಾ ಹುದ್ದೆಗೆ ನಿಗದಿಪಡಿಸಿದ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಬೇಕಾಗಿದೆ. ನಿಗದಿಪಡಿಸಿದ ತರಬೇತಿ ಅವಧಿ ಹಾಗೂ ಪರೀಕ್ಷಾರ್ಥ ಅವಧಿಯ ವಿವರ ಕೆಳಕಂಡಂತಿದೆ.

ಹುದ್ದೆ	ತರಬೇತಿ ಅವಧಿ	ಪರೀಕ್ಷಾರ್ಥ ಅವಧಿ (ತರಬೇತಿ ಅವಧಿ ಸೇರಿ)
ಅರಣ್ಯ ರಕ್ಷಕ	9 ತಿಂಗಳು	24 ತಿಂಗಳು

10. ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆ/ಪ್ರಮಾಣ ಪತ್ರಗಳ ವಿವರ ಕೆಳಕಂಡಂತಿದೆ.

ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಇತ್ಯಾದಿ ಮೀಸಲಾತಿ ಕುರಿತು ಪ್ರಮಾಣ ಪತ್ರಗಳನ್ನು ಈ ಕೆಳಕಂಡ ನಮೂನೆಗಳಲ್ಲಿ ಹೊಂದಿರಬೇಕು.

- 10.1 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಡಿ” ರಲ್ಲಿ ಪಡೆದಿರಬೇಕು.
- 10.2 ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಇ” ರಲ್ಲಿ ಪಡೆದಿರಬೇಕು.

- 10.3 ಪ್ರವರ್ಗ-IIಎ, IIಬಿ, IIIಎ ಮತ್ತು IIIಬಿ. ಗೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು “ನಮೂನೆ-ಎಫ್” ರಲ್ಲಿ ಪಡೆದಿರಬೇಕು.
- ವಿಶೇಷ ಸೂಚನೆ:-** “ನಮೂನೆ-ಎಫ್” ಪ್ರಮಾಣ ಪತ್ರವು ಅಧಿಸೂಚನೆಯ ದಿನಾಂಕಕ್ಕೆ ಐದು (5) ವರ್ಷಗಳಿಗಿಂತ ಹೆಚ್ಚು ಹಳೆಯ ಸಮಯದ್ದಾಗಿರಬಾರದು. ಅವಧಿ ಮೀರಿದ ಪ್ರಮಾಣ ಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.
- 10.4 ಯೋಜನೆಗಳಿಂದ ನಿರಾಶಿತರಾದ ಕುಟುಂಬದ ಅಭ್ಯರ್ಥಿಯು ಸಂಬಂಧಪಟ್ಟ ತಹಶೀಲ್ದಾರರಿಂದ “ನಮೂನೆ-3” ರಲ್ಲಿ ನೀಡಿರುವ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 10.5 ಮಾಜಿ ಸೈನಿಕ ಅಭ್ಯರ್ಥಿಗಳು ಸಂಬಂಧಪಟ್ಟ ಘಟಕದಿಂದ ಡಿಸ್‌ಚಾರ್ಜ್ ಹೊಂದಿದ ಬಗ್ಗೆ ಮೂಲ ಪ್ರಮಾಣ ಪತ್ರ ಮತ್ತು ಪೆನ್‌ಷನ್ ಪಡೆಯುತ್ತಿರುವ ಬಗ್ಗೆ ದಾಖಲೆ ಪತ್ರ ಪಡೆದಿರಬೇಕು ಹಾಗೂ ಮಾಜಿ ಸೈನಿಕ ಮೀಸಲಾತಿಗೆ ನಿಯಮಾನುಸಾರ ಅರ್ಹರೇ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಹತ್ತಿರದ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯಿಂದ ಪಡೆದಿರಬೇಕು.
- 10.6 (ಅ) ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ (ಎಲ್ಲಾ ವರ್ಷಗಳು) ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ನೀಡಲಾದ “ನಮೂನೆ-2”ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲುರುಜು ಮಾಡಿದ ಪ್ರಮಾಣ ಪತ್ರವನ್ನು ಪಡೆದಿರಬೇಕು.
- (ಆ) ಗ್ರಾಮೀಣ ಮೀಸಲಾತಿ ಕೋರಿರುವ ಸಾಮಾನ್ಯ ಅರ್ಹತೆಯ (General Merit) ಅಭ್ಯರ್ಥಿಗಳು ಮೇಲೆ 10.6(ಅ) ರಲ್ಲಿ ತಿಳಿಸಿರುವ “ನಮೂನೆ-2” ರ ಜೊತೆಗೆ ನಿಗದಿತ “ನಮೂನೆ-1” ರಲ್ಲಿ ಸಂಬಂಧಪಟ್ಟ ತಹಶೀಲ್ದಾರರಿಂದ ಅವರು ಮೇಲುಸ್ಥರ (Creamy Layer) ಪರಿಮಿತಿಯಲ್ಲಿ ಬರುವುದಿಲ್ಲವೆಂದು ದೃಢೀಕರಿಸಿರುವ ಪ್ರಮಾಣ ಪತ್ರ ಪಡೆದಿರಬೇಕು.
- ವಿಶೇಷ ಸೂಚನೆ:-** ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳು ತಿರಸ್ಕೃತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.
- 10.7 ಕನ್ನಡ ಮಾಧ್ಯಮ ವರ್ಗೀಕರಣದಲ್ಲಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಮಾಡಿದ ಪ್ರಮಾಣ ಪತ್ರ ಪಡೆದಿರಬೇಕು.
- 10.8 ಅರಣ್ಯ ಪ್ರೇರಕರಾಗಿ ಅಧಿಸೂಚನೆ ದಿನಾಂಕಕ್ಕೆ ಐದು (5) ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಪ್ರಸ್ತುತ ಅರಣ್ಯ ಪ್ರೇರಕರಾಗಿ ಮುಂದುವರೆಯುತ್ತಿರುವ ಅರಣ್ಯ ಪ್ರೇರಕರ ಬಗ್ಗೆ ಸಂಬಂಧಿಸಿದ ಸಾಮಾಜಿಕ ಅರಣ್ಯ ವಿಭಾಗಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 10.9 ದಿನಗೂಲಿ ನೌಕರರು ದಿನಾಂಕ 01-07-1984 ರಿಂದ 29-01-1990ರ ಒಳಗೆ ದಿನಗೂಲಿ ನೌಕರರಾಗಿ ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ್ದು, ಮಸ್ಟರ್ ರೋಲ್ ಅಡಿಯಲ್ಲಿ ದಿನಗೂಲಿ ನೌಕರರಾಗಿ ಈಗಲೂ ಸೇವೆಯಲ್ಲಿ ಮುಂದುವರೆಯುತ್ತಿರುವ ಕುರಿತು ಸಂಬಂಧಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 10.10 ಕುಷ್ಠರೋಗದಿಂದ ಗುಣಮುಖ ಹೊಂದಿರುವ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳಿಗೆ ಮೀಸಲಾತಿ ಕೋರುವ ಅಭ್ಯರ್ಥಿಗಳು **ಕುಷ್ಠರೋಗದಿಂದ ಗುಣಮುಖರಾಗಿರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರವನ್ನು** ದಿನಾಂಕ 19.11.2005ರ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005ರಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಕುಷ್ಠರೋಗದಿಂದ ಗುಣಮುಖರಾಗಿರುವ ಬಗ್ಗೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು.
- 11.0 **ಗಮನಿಸಬೇಕಾದ ಮುಖ್ಯ ಅಂಶಗಳು**
- 11.1 ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ ಮಾತೃಕೆ ಅಭ್ಯರ್ಥಿಯು ಆಯ್ಕೆಗೆ ಅರ್ಹತೆ ಪಡೆಯುವುದಿಲ್ಲ.
- 11.2 ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ದೇಹದಾಡ್ಯತೆಯ ಕುರಿತು ಸದರಿ ಹುದ್ದೆಗೆ ನಿಗದಿಪಡಿಸಿರುವ ಮಾನದಂಡವು ತಮಗೆ ಇರುವ ಕುರಿತು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.
- 11.3 ಯಾವುದೇ ವಿಧದ ಅಂಗವಿಕಲತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಕುಷ್ಠರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿಗಳು ಯಾವುದೇ ವಿಧದ ಅಂಗವಿಕಲತೆಯನ್ನು ಹೊಂದಿರಬಾರದು.
- 11.4 ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ On-line ಅರ್ಜಿಯ ಒಂದು ಜೆರಾಕ್ಸ್ ಪ್ರತಿಯನ್ನು ಮತ್ತು ಶುಲ್ಕ ಪಾವತಿಸಿದ ರಶೀದಿಯನ್ನು ತಮ್ಮೊಂದಿಗೆ ತಪ್ಪದೇ ಇಟ್ಟುಕೊಳ್ಳಲು ಸೂಚಿಸಿದೆ.
- 11.5 ಅಭ್ಯರ್ಥಿಗಳು On-line ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವಿವರಗಳ ಆಧಾರದ ಮೇಲೆ ಅವರ ಅರ್ಹತೆಯನ್ನು ಪರಿಗಣಿಸಿ 1:20 (ಖಾಲಿ ಹುದ್ದೆ : ಅಭ್ಯರ್ಥಿ) ಅನುಪಾತದ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಅಭ್ಯರ್ಥಿಯು ಅರ್ಜಿಯನ್ನು ಭರ್ತಿ ಮಾಡುವಾಗ ಅಸ್ಪಷ್ಟ/ಅಪೂರ್ಣ/ತಪ್ಪು ಅಥವಾ ಸುಳ್ಳು ಮಾಹಿತಿ ನೀಡಬಾರದು. ಅಸ್ಪಷ್ಟ/ಅಪೂರ್ಣ/ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಭ್ಯರ್ಥಿಗಳೇ ಅದಕ್ಕೆ ನೇರ ಮತ್ತು ಸಂಪೂರ್ಣ ಜವಾಬ್ದಾರಾಗುತ್ತಾರೆ. ಅಭ್ಯರ್ಥಿಗಳು On-line ಅರ್ಜಿಯಲ್ಲಿ ನೀಡಿರುವ ಮಾಹಿತಿ/ವಿವರಗಳನ್ನು ಯಾವುದೇ ಹಂತದಲ್ಲಿಯೂ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ. ಆದ ಪ್ರಯುಕ್ತ ಅಭ್ಯರ್ಥಿಗಳು On-line ಅರ್ಜಿಯನ್ನು ಭರ್ತಿ ಮಾಡುವಾಗ ಈ ಕಚೇರಿಯ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅರ್ಜಿಯನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಭರ್ತಿ ಮಾಡತಕ್ಕದ್ದು.
- 11.6 ಪ್ರವರ್ಗದ ಮೀಸಲಾತಿಯಲ್ಲಿ ಆಯ್ಕೆ ಬಯಸುವ ಅಭ್ಯರ್ಥಿಗಳು ಅರ್ಜಿಯಲ್ಲಿ ಪ್ರವರ್ಗದ ಕಾಲಂ ಅನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ಕಾಲಂ ಅನ್ನು ಭರ್ತಿ ಮಾಡದೆ ಖಾಲಿ ಬಿಟ್ಟಲ್ಲಿ “ಸಾಮಾನ್ಯ ಅರ್ಹತೆ” ಎಂದು ಪರಿಗಣಿಸಲಾಗುವುದು. ಯಾವುದೇ ಹಂತದಲ್ಲಿ ಅಭ್ಯರ್ಥಿಯು ತಾನು ಹೊಂದಿರುವ ಪ್ರವರ್ಗದ ಕುರಿತು ಮಾಹಿತಿಯನ್ನು ಹೊಸದಾಗಿ ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶವಿಲ್ಲ.

- 11.7 ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ನೀಡಿರುವ ಮಾಹಿತಿಗಳು ಸರಿ ಇದೆ ಎಂದು ಭಾವಿಸಿ ಅವರುಗಳು ಮೂಲ ದಾಖಲೆಗಳ ಪರಿಶೀಲನೆ ಮತ್ತು ದೇಹದಾರ್ಢ್ಯತೆ, ದೈಹಿಕ ತಾಳ್ಮೆ, ದೈಹಿಕ ಕಾರ್ಯ ಸಮರ್ಥತೆ ಮತ್ತು ಲಿಖಿತ Aptitude ಪರೀಕ್ಷೆಯನ್ನು ಬರೆಯಲು ಅರ್ಹರೇ ಎಂಬುದನ್ನು ಪರಿಗಣಿಸಿ ಅರ್ಹರೆಂದು ಕಂಡು ಬಂದ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ ಪತ್ರಗಳನ್ನು ಜಾರಿ ಮಾಡಲಾಗುತ್ತದೆ. ಆದ್ದರಿಂದ ನಿಗದಿಪಡಿಸಿದ ವಯೋಮಿತಿ, ವಿದ್ಯಾರ್ಹತೆ, ಮೀಸಲಾತಿ, ಇತ್ಯಾದಿಗಳಿಗೆ ಅನುಗುಣವಾಗಿ ಅರ್ಜಿಯಲ್ಲಿ ಸರಿಯಾದ ಮಾಹಿತಿ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
- 11.8 ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಮರುಪಾವತಿ ಮಾಡಲಾಗುವುದಿಲ್ಲ.
- 11.9 ಒಬ್ಬನೇ ಅಭ್ಯರ್ಥಿಯು ಒಂದೇ ಹುದ್ದೆಗೆ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ತಾನು ಸಲ್ಲಿಸಿರುವ ಎಲ್ಲಾ ಅರ್ಜಿಗಳಲ್ಲಿಯೂ ಒಂದೇ ರೀತಿ ಮಾಹಿತಿಯನ್ನು ನೀಡಿದಲ್ಲಿ ಅಭ್ಯರ್ಥಿ ಸಲ್ಲಿಸಿರುವ ಕೊನೆಯ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು. ಈ ವಿಷಯದಲ್ಲಿ ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ.
- 11.10 ಪ್ರಸ್ತುತ ಸರ್ಕಾರಿ (ಕೇಂದ್ರ ಸರ್ಕಾರ/ಕರ್ನಾಟಕ ರಾಜ್ಯ ಸರ್ಕಾರ/ಇತರೆ ರಾಜ್ಯಗಳು) ಹಾಗೂ ಸಂಸ್ಥೆಗಳಲ್ಲಿ ಅಥವಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿಟ್ಟುಕೊಂಡು ಅರಣ್ಯ ಇಲಾಖೆಯು ಆಪೇಕ್ಷಿಸಿದಾಗ ನೀಡತಕ್ಕದ್ದು.
- 11.11 ಯಾವುದೇ ಅಭ್ಯರ್ಥಿಯು ತನ್ನ ಆಯ್ಕೆಗೆ ಸಂಬಂಧಿಸಿದಂತೆ ಬಾಹ್ಯ ಒತ್ತಡ ತರಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು.
- 11.12 ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆ, ಕೇಂದ್ರ ಸರ್ಕಾರಿ ಇಲಾಖೆ ಅಥವಾ ಅರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಸೇವೆಯಿಂದ ವಜಾಗೊಂಡಿರುವ ನೌಕರರು ನೇಮಕಾತಿಗೆ ಅರ್ಹರಲ್ಲ.
- 11.13 ಕಾನೂನು ಬಾಹಿರವೆಂದು ಘೋಷಿಸಲಾದ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳ ಸದಸ್ಯರಾಗಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಅಂತಹ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ ಅಂತಹ ವ್ಯಕ್ತಿ ನೇಮಕಾತಿಗೆ ಅರ್ಹರಾಗುವುದಿಲ್ಲ.
- 11.14 ಅಭ್ಯರ್ಥಿಯು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಅಪರಾಧಿಯಾಗಿದ್ದರೆ ಅಂತಹ ವ್ಯಕ್ತಿಗಳು ನೇಮಕಾತಿಗೆ ಅರ್ಹರಾಗುವುದಿಲ್ಲ.
- 11.15 ಒಬ್ಬರಿಗಿಂತ ಹೆಚ್ಚು ಜೀವಂತ ಪತ್ನಿಯರನ್ನು / ಪತಿಯರನ್ನು ಹೊಂದಿದ ಪುರುಷ / ಮಹಿಳೆ ಅಭ್ಯರ್ಥಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ ಅರ್ಹರಾಗಿರುವುದಿಲ್ಲ.
- 11.16 ಯಾವುದೇ ಅಭ್ಯರ್ಥಿಯು ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ / ಸರ್ಕಾರಿ ಸಂಸ್ಥೆಗಳಿಗೆ ನಡೆಸುವ ಯಾವುದೇ ಪರೀಕ್ಷೆಗಳಿಗೆ ಅಥವಾ ಆಯ್ಕೆಗಳಿಗೆ ಹಾಜರಾಗಲು ತಾತ್ಕಾಲಿಕವಾಗಿ ಬಹಿಷ್ಕರಿಸಲ್ಪಟ್ಟಿದ್ದರೆ ಅಥವಾ ಖಾಯಂ ಆಗಿ ಅನರ್ಹಗೊಂಡಿದ್ದರೆ ಅಥವಾ ಬಹಿಷ್ಕರಿಸಲ್ಪಟ್ಟಿದ್ದರೆ, ಅಂತಹ ಅಭ್ಯರ್ಥಿಯು ನೇಮಕಾತಿಗೆ ಅರ್ಹರಾಗಿರುವುದಿಲ್ಲ.
- 11.17 ಅಭ್ಯರ್ಥಿಯು ನೇಮಕಾತಿ ಪರೀಕ್ಷೆಗೆ ಬೇರೊಬ್ಬ ವ್ಯಕ್ತಿಯನ್ನು ತನ್ನ ಪರವಾಗಿ ಕಳುಹಿಸಿದಲ್ಲಿ ಅಥವಾ ತಪ್ಪು ಮಾಹಿತಿಗಳನ್ನು ನಮೂದಿಸಿದಲ್ಲಿ ಅಥವಾ ಕೃತ್ರಿಮ ಅಥವಾ ತಿದ್ದಿದ ದಾಖಲಾತಿಗಳನ್ನು ಅಥವಾ ಅಸತ್ಯ ವಿವರಗಳನ್ನು ನೀಡಿದಲ್ಲಿ ಅಥವಾ ಸತ್ಯ ವಿಷಯಗಳನ್ನು ಮರೆಮಾಚಿದ ಅಥವಾ ಅನುಚಿತ ಮಾರ್ಗಗಳನ್ನು ಉಪಯೋಗಿಸಿದಲ್ಲಿ ಅಥವಾ ಪ್ರಯತ್ನಿಸಿದಲ್ಲಿ ಈ ನೇಮಕಾತಿಗೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಉಪ ನಿಯಮ 20 ರಂತೆ ಅಪರಾಧಿ ವ್ಯವಹಾರಕ್ಕೆ ಒಳಪಡುವರು.
- 11.18 ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ-ಎಸ್‌ಪಿಎಲ್-04-ಪಿಇಟಿ-2005 ದಿನಾಂಕ 31-3-2006 ರಂತೆ ಅಂಶದಾಯಿ ನಿವೃತ್ತಿ ಯೋಜನೆ (Contributory Pension Scheme) ಗೆ ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬದ್ಧರಾಗಿರುತ್ತಾರೆ.
- 11.19 ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಆಯ್ಕೆಗೆ ಪರಿಗಣಿಸಿರುವ ಅಂಶಗಳ ಬಗ್ಗೆ ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಆಕ್ಷೇಪಣೆ ಸಲ್ಲಿಕೆಯಾದಲ್ಲಿ, ಕೋರ್ಟು ತೀರ್ಮಾನಗಳು, ಸರಕಾರದ ನಿರ್ದೇಶನಗಳು, ಇಲಾಖೆ ಸುತ್ತೋಲೆಗಳು ಬಂದಲ್ಲಿ, ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಿ ಆಯ್ಕೆ ಪಟ್ಟಿ ಪರಿಷ್ಕರಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ.
- 11.20 ಒಂದು ವೇಳೆ ಅಧಿಸೂಚನೆಯಲ್ಲಿ ನಮೂದಿಸಿರುವ ಹುದ್ದೆಗಳ ಸಂಖ್ಯೆಯಲ್ಲಿ ಕಡಿತ ಅಥವಾ ಹೆಚ್ಚುವರಿ ಆದಲ್ಲಿ ಮತ್ತು ಮೀಸಲಾತಿ ವರ್ಗೀಕರಣದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದ ಅವಶ್ಯಕತೆ ಕಂಡು ಬಂದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ಬದಲಾದ ವಿವರಗಳನ್ನು ಇಲಾಖಾ ವೆಬ್‌ಸೈಟ್: www.karnatakaforest.gov.in ನಲ್ಲಿ ಪ್ರಕಟಿಸಲಾಗುವುದು.
- 11.21 ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ ಮತ್ತು ಅಧಿನಿಯಮಗಳಿಗೆ (Rules & Regulations) ಬದ್ಧನಾಗಿರುತ್ತಾನೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ಕೆಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.
- 11.22 ಉತ್ತರ ಪತ್ರಿಕೆಯನ್ನು ಸ್ಕ್ಯಾನಿಂಗ್ ಮಾಡಿಸಿ ಗಣಕ ಯಂತ್ರದ ಮುಖೇನ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಲಿಖಿತ (Aptitude) ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮಾಹಿತಿಯನ್ನು ಭರ್ತಿ ಮಾಡುವ ಸಲುವಾಗಿ ಪರೀಕ್ಷೆಗೆ ನಿಗದಿಪಡಿಸಿರುವ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ತಪ್ಪದೇ ಹಾಜರಾಗತಕ್ಕದ್ದು. ಆ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೆಲವು ಮಾರ್ಗಸೂಚನೆಗಳನ್ನು ನೀಡುತ್ತಾರೆ.
- 11.23 ನೇರ ನೇಮಕಾತಿ ಪ್ರಕ್ರಿಯೆಯ ಯಾವುದೇ ವಿಷಯದಲ್ಲಿ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.
- 11.24 ಅಭ್ಯರ್ಥಿಯು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಕ್ಕೆ ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ. ಎಲ್ಲಾ ಕಾನೂನು ವಿವಾದಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

(ಮುಖ್ಯಸ್ಥರು, ಅರಣ್ಯ ಪಡೆ) ಮತ್ತು ಆಯ್ಕೆ ಪ್ರಾಧಿಕಾರ.

KARNATAKA PUBLIC SERVICE COMMISSION , 'UDYOGA SOUDHA ' BANGALORE - 1
NOTIFICATION

No.PSC 02 RT(4)B/10 Dated : 5/01/2013

The Final Select List of candidates for recruitment to 418 posts of Horticulture Assistant in the Department of Horticulture was published vide Notification of even number dated: 12.10.2011 and was subject to the decision of the Hon'ble KAT in Appln Nos. 3134/11, 3139/11, 3141/11 and 3152/11. Now, since the Hon'ble High Court has dismissed Writ Petition 9335-9338/2012 (S-KAT) on 05-09-2012 by upholding the decision of the Hon'ble KAT in the said Applications, the revised final selection list is hereby published for the information of the candidates.

Appointing Authority : **DIRECTOR**
Name of the Department : **HORTICULTURE**

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
1	HARISH KUMAR.N S/O NAGARAJAPPA KAMALAVARIPALLI VILLAGE SRINIVASAPURA TALUK KOLAR.-563126	187	25/12/85	GM/3A/RL JOC Horticulture,	73.78
2	SOMASHEKHARA.M.G. NO.23, 3RD CROSS GKM COLLEGE ROAD, GOVINDAPPA LAYOUT JARAGANAHALLI, J.P.NAGAR BANGALORE-560078	722	18/07/79	GM/3A/RL JOC Horticulture,	70.22
3	VEERSHETTY S/O KASHAPPA R/O TARNALLI POST JANTI TQ. BHALKI DIST. BIDAR -585413	785	20/04/86	GM/3B/RL PUC, Training in Horticul	70.22
4	ANNEPPA S/O KASHEPPA YELSHETTY R/O TARNALLI TQ. BHALKI DIST. BIDAR -585413	30	15/10/76	GM/3B/RL PUC, Training in Horticul	69.33
5	KOTRESHA AM DODDA VEERAIAH AM K. AYYANAHALLI POST, KUDLIGI TQ. BELLARY DIST -583134	248	21/08/80	GM/3B/RL PUC, Training in Horticul	69.33
6	DINESH S/O SINGRI GOWDA. B # GF 85 FF 87 LIG HOUSE GROUP 3 2ND PHASE NEAR ROTARY SCHOOL K.H.B COLONY HOOTAGALLY MYSORE-570018	132	22/06/78	GM/3A/KMS PUC, Training in Horticul	68.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
7	ARUNRAJ PL KASHIPURA GOPANAL POST DAVANAGERE TQ AND DISTRICT	37	03/09/90	GM/3B/RL JOC Horticulture,	68.44
8	CHANDRASHEKARA S/O RAMAPPA C M JAMBURUMANE VILLAGE, GOWTHAMAPURA POST, SAGAR TALUK SHIMOGA-577412	103	21/07/75	GM/2A/RL PUC, Training in Horticul	67.56
9	KARIBASAPPA. G S/O GURUMURTHY. G JANATHA COLONY KONDLAHALLY, MOLAKALMURU TQ CHITRADURGA DIST-577529	237	08/07/74	GM/2A/KMS PUC, Training in Horticul	67.11
10	HARIPRAKASHA B V HARIPRAKASHA B V S/O VEERAKAMBAIAH BALENAHALLI MATTIKERE POST MADABAL HOBLI MAGADI TQ RAMANAGARA DIST-562120	1196	06/05/84	GM/3A/RL PUC, Training in Horticul	67.11
11	PRASANNA H.R. S/O RAMAKRISHNA HODIKEHOSAHALLY, HONGANUR POST, CHANNAPATNA TQ, RAMANAGARA DIST. -571501	465	23/02/81	GM/3A/RL PUC, Training in Horticul	66.67
12	NAGASHETTI S/O VEERSHETTI UDGIRE C/O MAHADEVAPPA TANDOOOR GADA GALLI HUMNABAD -585330	396	01/03/76	GM/3B/KMS PUC, Training in Horticul	66.22
13	MAHANTESH ANTIN AT POST ARAKERI TQ BILAGI DIST BAGALKOT -587116	305	10/07/81	GM/3B/RL JOC Horticulture,	66.22
14	JAGADEESH CHANDRA SHEELVANTAR S/O N C SHEELAVANTAR DARGA ONI NEAR HARIBHAT HIGH SCHOOL LAKSMESHWAR ROAD AT TALUK KUNDAGOL DIST DHARWAD-581113	209	16/09/83	GM/3B/KMS PUC, Training in Horticul	66.22

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
15	BASAYYA MATHAPATI AT/PO- HONWAD TQ/DIST: BIJAPUR -586130	78	20/07/76	GM/3B/RL PUC, Training in Horticul	65.78
16	VINAYA KUMARA.S S/O SOMASHEKHARAPPA DEVARAHALLI MATHIGATTA POST KADUR. TALUK CHICKMANGALORE.DIST -577548	806	10/06/84	GM/3B/RL JOC Horticulture, Training in Horticul	65.78
17	RAJEGOWDA S/O GIDDEGOWDA SHANTHI NAGARA, B.R.PROJECT B.R.PROJECT, BHADRAVATHI TQ. SHIMOGA DISTRICT-577115	506	11/12/84	GM/2A PUC, Training in Horticul	65.78
18	MALLIKARJUN P.C. NO.472, D COY 9TH BN, K.S.R.P. KUDULU HOSUR-SARJAPUR ROAD, ELECTRONIC CITY P.O KUDULU BANGALORE-560100	965	10/07/78	GM/SC/RL JOC Horticulture,	65.33
19	BASAVARAJ RAMPUR AT/PO KARAMUDI YELBURGA TQ DT KOPPAL -583236	66	01/06/76	GM/3B/RL JOC Horticulture,	64.89
20	DEVARAJA P E S/O ESWARAPPA P, BURUDUKUNTE, SUGUR POST, HIRIYUR TALUK, CHITRADURGA DIST -577546	121	10/07/77	GM/3A/RL PUC, Training in Horticul	64.89
21	MANJUNATHA K T HALADAHALLI, KONDAJJI POST HOSADURGA TALUK, CHITRADURGA DISTRICT -577515	977	02/06/82	GM/SC/RL PUC, Training in Horticul	64.44
22	RAMESHA BS RAMAGONDANAHALLI POST DAVANAGERE TQ AND DISTRICT -577514	525	16/02/88	GM/3B/RL JOC Horticulture,	64.44
23	SURESHA BABU G N GOURAPURA, AJJAMPURA POST, TARIKERE TALUK, TARIKERE. CHIKKAMAGALORE DISTRICT -577547	746	30/07/74	GM/3B JOC Horticulture,	64.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
24	MADHUKUMARA K S S/O SHAMBANNA KORANAHALLI KOPPALU ARAKERE POST ARSIKERE TALUK HASSAN DISTRICT -573112	295	10/06/78	GM/3B/RL PUC, Training in Horticul	64.00
25	SOMASHEKARA S DO,NO 596 SHIVRAM LAYOUT NEAR P S S K HIGH SCHOOL KENNALU VILLAGE PANDAVAPURA TALUK MANDYA DISRICT -571434	720	14/07/79	GM/C1/RL JOC Horticulture,	64.00
26	NINGAPPA DANASHETTI C/O TAYAWWA DANASHETTI A/P HULKUNDA T/Q RAMDURG BELGAUM-591160	418	01/06/80	GM/3B/RL PUC, Training in Horticul	64.00
27	RATHEESHA P S/O PUTTEGOWDA K BETTAHALLY VIL AND POST PANDAVPURA TALUK MANDYA-571435	540	21/04/81	GM/3A/RL JOC Horticulture,	64.00
28	PARASURAM BHEEMANNA BENUR P B BENUR AT POST KANNUR TQ BIJAPUR -586119	436	22/06/91	GM/2A/RL JOC Horticulture,	64.00
29	RAVEENDRA BALAGAON AT POST ATHARGA TQ INDI DIST BIJAPUR -586112	546	01/06/79	GM/2A/RL JOC Horticulture,	63.56
30	MAHADEVASWAMY S S/O MAHADEVA LOKASARA FARM KOTHATHI HOBLI, MANDYA TALUK MANDYA DISTRICT -571403	960	24/07/83	GM/SC/KMS PUC, Training in Horticul	63.56
31	RAGHAVENDRA. K SIRIVARA V KAPPAGALLU POST BELLARY T&DIST -583103	500	30/03/86	GM/2A/KMS PUC, Training in Horticul	63.56

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
32	JAGADESH NEAR GANGA RICEMILL NAVALI ROAD KARATAGI TQ;GANGAVATHI DIST; KOPPAL -583229	212	01/06/86	GM/2A/RL PUC, Training in Horticul	63.56
33	B PANDU KUMARA SOSALE VILLAGE SOSALE POST T NARASIPURA TQ MYSORE DT -571120	852	10/05/73	GM/SC PUC, Training in Horticul	63.11
34	NAGABHUSHANA B C/O BASAPPA NEAR ANTARAGATTMMA TEMPAL KASHIPURA , VINOBBANARA SHIMOGA DIST-577201	379	10/05/74	GM/3B PUC, Training in Horticul	63.11
35	HYATI MARUTHI 3RD WARD MARIYAMMANA HALLI POST HOSPET TALUK BELLARY DISTRICT-583222	903	30/08/81	GM/ST/RL PUC, Training in Horticul	63.11
36	MALLIKARJUN AT POST GATTARGA TQ AFZALPUR GULBARGA DT -585301	325	01/08/83	GM/2A/RL PUC, Training in Horticul	63.11
37	MUDAKAPPA DASAR NEAR VIJAY BANK SHIROL AT/POST:SHIROL TQ NARGUND DIST GADAG -582207	986	22/06/85	GM/SC/RL JOC Horticulture,	63.11
38	RANGANATHA S K ARCHAKARU, SOMANAHALLI AT POST KADUR TALUK CHIKMAGLUR DIST -577138	534	03/04/84	GM/3B/RL JOC Horticulture,	62.89
39	BASAVARAJ BARIMANI AT/ HOSPET PO/ HIDA KAL DAM TQ/ HUKKERI DIST BELGAUM -591107	59	20/07/77	GM/C1/RL PUC, Training in Horticul	62.67
40	YASHAVANTAPPA AT POST BAGALUR TQ SINDAGI BIJAPUR DT -586123	821	25/07/79	GM/2A/RL JOC Horticulture,	62.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
41	MANJUNATHA MARAGOWDANAHALLI HANUMANALU POST BANNUR HOBLI T N PUR TALUK MYSORE-571101	349	27/01/81	GM/3A/RL PUC, Training in Horticul	62.67
42	MANJUNATHA LJ S/O JAYARAMEGOWDA LALANAKERE AT POST NAGAMANGALA TQ MANDYA DIST -571802	355	03/02/81	GM/3A/RL JOC Horticulture,	62.67
43	BALARAM RATHOD AT POST MICHANAL R S BIJAPUR TQ DT	854	01/06/81	GM/SC/KMS JOC Horticulture,	62.67
44	GURUNATH MADAR AT KATAPUR POST PATTADAKALL TQ BADAMI DIST BAGALKOT -587201	888	15/02/85	GM/SC PUC, Training in Horticul	62.67
45	PRAVEEN M PRASAD NILAYA BAGGON POST KALBHAG KUMTA-581332	472	03/02/83	GM/KMS PUC, Training in Horticul	62.44
46	JETTEPPA AT KERAKAN HALLI POST TELLUR TQ AFZALPUR DIST GULBARGA -585212	915	01/06/81	GM/SC/RL JOC Horticulture,	62.22
47	KENCHARAYA K BIN KADURAPPA B HINDASAKATTE A K COLONY YALLADAKERE POST HIRIYUR T CHITRADURGA DT -572143	929	01/05/75	GM/SC/RL JOC Horticulture,	61.56
48	THIPPESWAMY B G S/O GURUSIDDAPPA.B HUDEM VILLAGE HUDEM POST, KUDLIGI TALUK BELLARY-583218	760	05/06/78	GM/2A/RL PUC, Training in Horticul	61.33
49	SHIVANAND BIRADAR AT/POST GOVRAVAGUNDAGI TQ : SINDAGI BIJAPUR DT -586123	664	06/06/86	GM/2A/RL JOC Horticulture,	61.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
50	MARUTI AT POST DHUPATMAHAGAON TQ AURAD B DIST BIDAR -585421	981	01/06/85	GM/SC/RL PUC, Training in Horticul	61.11
51	YOGESHA G K S/O G.C.KALEGOWDA MIG 66, HOUSING BOARD COLONY H.N.PURA ROAD CHANNARAYAPATNA-573116	825	31/05/80	GM/KMS PUC, Training in Horticul	60.89
52	HANUMANTHA H S/O HANUMANTHAIAH D NO-691, 12TH CROSS CHAMUNDESHWARINAGAR BANNUR ROAD MANDYA-571401	183	05/08/87	GM/3A/KMS PUC, Training in Horticul	60.89
53	BHIMAPPA NANDYAL AT POST CHIKKALAKI TQ JAMAKHANDI BAGALKOT DT -586113	88	01/05/89	GM/2A/RL JOC Horticulture,	60.89
54	MANJUNATHA T N THIMMALAPURA YALIYUR POST CHANNARAYAPATANA TQ HASSAN DIST -573220	357	22/06/79	GM/3A/RL PUC, Training in Horticul	60.44
55	VIJAYAKUMAR ULLEGADDI AT KURABAGATTI POST KODLIWAD TQ SAUNDATTI DIST BELGAUM-591129	796	10/02/81	GM/3B PUC, Training in Horticul	60.44
56	HARISHA G MALALI VILLAGE, KESTHURE POST K R NAGARA TALUK MYSORE DISTRICT -571602	189	23/01/82	GM/3A/RL PUC, Training in Horticul	60.44
57	LAKSHMINARAYANA TALAGAWARA VILLAGE AND POST CHINTAMANI TALUK CHIKKABALLAPURA DIST -563128	941	16/08/78	GM/SC/RL PUC, Training in Horticul	60.00
58	BASAWARAJ AT POST ALLAGI B TQ AFZALPUR GULBARGA DT -585301	76	01/06/79	GM/3B/PDP PUC, Training in Horticul	60.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
59	SHARANAYYA ANGADI AT KODAGANUR POST CHILAZERI TQ RON DIST GADAG GAJENDRAGAD-582114	636	16/07/80	GM/3B PUC, Training in Horticul	60.00
60	SHIVANNA NAIK C P CHOWKASANDRA VILLAGE T. BEKUPPE POST KANAKAPURA TALUK, RAMNAGARA DISTRICT -562117	1126	01/07/85	GM/SC PUC, Training in Horticul	59.78
61	DEVARAJA R S/O RAMANNA SIDDESHWARA STREET, KOTE BELUR HASSAN DIST -573115	122	01/06/77	GM/2A PUC, Training in Horticul	59.56
62	KANKAPPA KURTAKOTI POST GOVANKOPPA TQ BADAMI DIST BAGALKOT	921	22/07/80	GM/ST JOC Horticulture,	59.56
63	RAMESH K C/O.GOPALAIH, NO.308, 7TH MAIN, NAGENDRA BLOCK, SRINAGAR BANGALORE -560050	523	09/06/75	GM/3A/RL JOC Horticulture,	59.11
64	RAJESH M S MANJEVARIPALLY VILLAGE RAYALPAD POST SRINIVASAPUR TALUK KOLAR-563134	509	20/08/85	GM/3A/RL JOC Horticulture,	59.11
65	RAKESH RATHOD AT/POST/AINAPUR L.T. SINDIGA ROAD TQ/DIST/BIJAPUR-586108	1052	10/07/88	GM/SC JOC Horticulture,	59.11
66	SHIVANNA C/O BASAVARAJ HALLAPPA HATTI AT POST ALLAGI (B) AFZALPUR TQ GULBARGA DT -585301	670	12/06/78	GM/3B PUC, Training in Horticul	58.67
67	KUMARA K R S/O RANGEGOWDA KOKKARE HOSALLI VILLAGE HUKUNDA POST UYYAMBALLY HOBLI KANAKAPURA TQ RAMANAGAR DT-562119	258	10/04/81	GM/3A/RL JOC Horticulture,	58.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
68	ANIL KUMAR . M S/O MANJU R H.L.C.55A/B, HUTTHACOLONY BHADRAVATHI TQ SHIMOGA DIST -577301	16	22/03/87	GM/3A PUC, Training in Horticul	58.67
69	RAMESH TAMMARAY MIRJI AT POST TADAVALLAGA TQ INDI BIJAPUR DT -586162	524	01/06/87	GM/3A/RL JOC Horticulture,	58.67
70	YASHAVANTHA KUMAR H K HADADI POST, DAVANAGERE TALUK, DAVANAGERE DIST, -577525	822	20/07/73	GM/2A/RL PUC, Training in Horticul	58.22
71	MOHINI W/O VAMANA NAIK D TYPE III G-31, IIHR COLONY HESSARAGHATTA LAKE POST BANGALORE-560089	984	27/02/75	GM/ST/W JOC Horticulture,	58.22
72	THIPPESWAMY .H. CHIKKAPPANAHALLI, MADANAYAKANAHALLI POST CHITRADURGA TALUK -577502	1170	01/06/77	GM/SC/RL PUC, Training in Horticul	58.22
73	NARASIMHA MURTHY H S/O HANUMANTHAPPA HOCHIHALLI AT POST KADUR TQ CHICKMAGALUR DIST -573132	405	15/08/81	GM/C1/RL JOC Horticulture,	58.22
74	VENKATESH PO. LEBAGERI TQ. DIST. KOPPAL -583237	789	01/06/82	GM PUC, Training in Horticul	58.22
75	VIRUPAKSHI P S/O P AMARAPPA NEAR KURUBARA DYAVAMMANA TEMPLE BELLARY DIST SIRUGUPPA TALUK SIRIGERI POST-583120	810	18/11/82	GM/3B/RL PUC, Training in Horticul	58.22
76	BASAVARAJ KITTUR AT KALLAPUR POST SHIROL TQ NARGUND DIST GADAG-582207	64	22/07/83	GM/2A/RL JOC Horticulture,	58.22

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
77	HEMANTHA PRASAD G N T.M. ROAD, BELLUR TOWN, NAGAMANGALA TALUK, MANDYA-571418	192	15/05/78	GM JOC Horticulture,	57.78
78	SIDDAPPA HAVANURA S/O NINGAPPA HAVANURA HARAKANALU POST HARAPANAHALLI TQ DAVANAGERE DIST-583131	707	15/10/79	GM/2A/RL PUC, Training in Horticul	57.78
79	REVANASIDDAPPA N R H.SHIVAPPA EXTENSION, BELLUDI POST HARIHAR-TALUK DAVANGERE DIST-577601	570	25/06/82	GM/2A/RL JOC Horticulture,	57.78
80	SHIVABASAPPA HALOLLI AT PO SIDNAL TQ RAMDURG DIST BELGAUM -591114	654	05/07/74	GM/3B JOC Horticulture,	57.33
81	JAVAREGOWDA Y N S/O NINGEGOWDA YACHENAHALLI V/P T.N.PURA TQ., MYSORE DIST., -571101	221	15/08/76	GM/3A/RL JOC Horticulture,	57.33
82	SURESH BARKER C/O B V HANCHINAL NEAR POLICE GARDAN SHANTI NAGAR GYANG BOWDI BIJAPUR -586103	1158	15/08/78	GM/ST JOC Horticulture,	57.33
83	G.PRAMOD KUMARA C/O SRI RAGHAVENDRA SWAMY MUTT, RAILWAY STATION ROAD, K.R.SAGARA 571607 SRI RANGAPATNA TALUK, MANDYA DISTRICT-571607	146	15/05/81	GM JOC Horticulture,	57.33
84	LOHITA MOHITE AZADNAGAR HIREKERUR TQ HIREKERUR DIST HAVERI -581111	278	24/10/81	GM/3B PUC, Training in Horticul	57.33
85	MALLIKARJUN BANDI MANJUNATH GENARAL STORES MUDHOL ROAD YALABURGA DT KOPPAL-583236	327	01/02/84	GM PUC, Training in Horticul	57.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
86	SURESHA S O SINGAPURA, HULLUR POST, CHITRADURGA TALUK DT -577555	1163	05/04/80	GM/SC PUC, Training in Horticul	56.89
87	KANTA KUMAR G.R. S/O RAMACHANDRAPPA SUNKADA KATTE HONNALI TQ. DAVANAGERE DISTRICT-577217	230	01/05/81	GM/3A PUC, training in Horti.,	56.89
88	RAJKUMAR RAJKUMAR S SANGSHETY CHILSHTTY AT POST KHATAKCHINCHOLI TQ BHALKI DIST BIDAR BHALKI-585429	1198	25/08/83	GM/3B PUC, Training in Horticul	56.89
89	DINESHA T K TALUVE MELIGE POST THIRTHAHALLI TALUK SHIMOGA DIST-577415	135	01/06/75	GM/2A PUC, Training in Horticul	56.44
90	GYANENDRA M N S/O NARASEGOWDA NO.132, KAVERY'N' BLOCK, KSRP QUARTERS KORAMANGLA BANGALORE -560034	180	22/07/84	GM/3A PUC, Training in Horticul	56.44
91	CHANNAGOND BIRADAR AT KURAGOD POST KANNOLI TQ JAMKHANDI BAGALKOT-586126	107	01/06/86	GM/3B JOC Horticulture,	56.44
92	SHIVAKUMAR M M S/O BASAVARAJAIAH M M C/O G M KOTRESH GOUDRU HONI 3RD WARD KUDLIGI TQ BELLARY DIST - 58135	658	01/06/89	GM/3B JOC Horticulture,	56.44
93	SHANTHA KUMAR.D NO.LF 56/5, PWD QUARTERS, NADINI LAYOUT, BANGALORE -560096	631	20/07/64	GM/3B PUC, Training in Horticul	56.00
94	DEVARADDEPPA AT JULAGUDDA POST NAGARAHAL TQ LINGASUGUR DIST RAICHUR -584127	119	01/06/76	GM/3B JOC Horticulture,	56.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
95	NAGABUSHANAI AH K S KORATIKERE, KANGAVALLI POST HOSADURGA TALUK, CHITRADURGA DISTRICT -577527	380	20/06/76	GM/3B JOC Horticulture,	56.00
96	RACHAPPA IRAPPA PATTANASHETTI VENKTESHWAR NAGAR, LOKAPUR MUDHOL DIST BAGALKOT -587122	493	06/08/79	GM/3B JOC Horticulture,	56.00
97	HUSENAPPA S/O. EARAPPA AT/POST- GONWAR TQ- SINDHANUR DIST- RAICHUR -584143	902	01/06/83	GM/SC JOC Horticulture,	56.00
98	HONNAPPA HOTTEPPANAVAR AT PO KURAGUND TQ DIST HAVERI -581110	196	15/03/84	GM/2A JOC Horticulture,	56.00
99	PRAKASH JARALI C-29, IRRIGATION QUARTERS HIDKAL DAM TQ. HUKKERI, DIST. BELGAUM -591107	456	11/06/86	GM/3B PUC, Training in Horticul	56.00
100	MALATHESHA K M S/O MALLIKARJUNAPPA Y MALLAPURA POST KADUR TQ CHIKKAMAGALORE DISTRICT -577548	317	15/06/86	GM/3B JOC Horticulture,	56.00
101	M. NAGARAJA E.W.S. 6, 7TH MAIN 3RD STAGE, GOKULAM MYSORE -570002	286	20/07/73	GM/3A JOC Horticulture,	55.56
102	SHANKARALINGAPPA B K C/O CHANNAPPA N S NO.88/1 RUDRAPPA BADAVANE PERIYAPATNA TOWN TQ MYSORE DT -571107	623	17/05/74	GM/3B PUC, Training in Horticul	55.56
103	RAVIRAJA RAI M MEENAVU HOUSE PADUVANNUR PADUVANNUR VILLAGE PO ISHWARAMANGALA PUTTUR TALUK DAKSHINA KANNADA DIST -574313	557	13/05/76	GM PUC, Training in Horticul	55.56

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
104	PUTTASWAMY MARAGOWDANAHALLI, BANNUR HOBLI HANUMANAHALLU POST, T. NARASIPURA TALUK MYSORE DIST T. NARASIPURA-570010	489	06/06/80	GM/3A JOC Horticulture	55.56
105	MAHESH K S C/O GANESHPPA K, KRC COLLEGE OF HORTICULTURE, ARABHAVI, TK GOKAK BELAGAVI DIST -591310	313	26/05/83	GM/2A PUC, Training in Horticul	55.56
106	KUMARA D B S/O BASAVEGOWDA D R DUMMENAHALLI AT POST ARSIKERE TALUK HASSAN DISTRICT -573103	256	13/07/73	GM/3B PUC, Training in Horticul	55.11
107	VASANT KUMAR M V S/O VENKATESH M JOYTHIPURA ANBUR POST JAGALUR TALUK DAVANAGERE DT -577528	777	10/06/87	GM/2A JOC Horticulture,	55.11
108	MALLESHI PAWAR AT/POST/AINAPUR L.T. SINDIGA ROAD TQ/DIST/BIJAPUR -586108	964	05/06/90	GM/SC JOC Horticulture,	55.11
109	MUNIRAJU N KOTALADINNE VILLAGE HOSSUR POST GOWRIBIDANUR TQ CHICKABALLAPUR-561210	372	10/09/77	GM/C1 PUC, Training in Horticul	54.67
110	H.M.DHANANJAYA S/O H.MAHESHWARAPPA KODACHAGONDANAHALLI MADANABHAVI POST, HONNALI TALUK DAVANAGERE-577223	182	15/06/79	GM/3B PUC, Training in Horticul	54.67
111	DEVARAJU D L DODDASAGGERE AT POST HOLAVANAHALLI HOBLI KORATAGERE TALUK TUMKUR DISTRICT -572129	1194	15/12/80	GM/3A PUC, Training in Horticul	54.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
112	GIRISH M J S/O. JAYADEVAIAH KONDADAHALLI VILLAGE AND POST CHANNAGIRI TQ, DAVANAGERE DIST -577552	159	30/03/81	GM/3B JOC Horticulture,	54.67
113	HARISHA MADIVALA PADPU HOUSE SAJIPA MUNNUR POST AND VILLEG BANTWAL T.Q -574231	188	09/07/82	GM/2A PUC, Training in Horticul	54.67
114	PUTTASWAMY H M C/O PUTTASWAMY # 696/2 NEW POST OFFICE ROAD GUTTAL COLONY ARAKESHWARA NAGARA MANDYA MANDYA-571403	490	30/05/85	GM/3A JOC Horticulture,	54.67
115	IRANNA S. KOTYAL C.O S.S.ANKALAGI TEACHER ATHARGA LT NO.1 POST ATHARGA TALUK INDI, BIJAPUR-586112	204	10/07/85	GM JOC Horticulture,	54.67
116	SHIVAKUMAR KATTIMANI S/O YAMUNAPPA K MARUTI NAGAR JAWALAGERA TQ SINDHANUR DIST RAICHUR SINDHANUR-584143	657	22/01/86	GM/2A JOC Horticulture,	54.67
117	SURESH S MEDI S/O SHARANAPPA AT POST DEVANAGAON TQ SINDAGI BIJAPUR-586206	744	12/06/91	GM/3B JOC Horticulture,	54.67
118	PRAKASH NAGANUR AT POST BAGALUR TQ SINDAGI BIJAPUR DT -586123	458	01/06/80	GM/2A JOC Horticulture,	54.44
119	MOHAMAD RAFI S M S/O YUNOOS 3RD WARD CHITTARGER HARAPANAHALLI HARAPANAHALLI TQ DAVANAGERE DIST -583131	364	26/01/83	GM/2B JOC Horticulture,	54.44
120	SANTHOSHKUMAR.T.C. S/O CHIKKANNA TALAGAVADI VILLAGE AND POST, MALAVALLI TALUK, MANDYA DIST.-571430	594	07/11/85	GM/3A JOC Horticulture,	54.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
121	SHANKARANARAYANA RAO B G S/O GURUMURTHY B S TAVAREKERE SIRA TALUK TUMKUR DIST -572139	624	11/12/75	GM/2A JOC Horticulture,	54.22
122	CHANDRU PATGAR AT MIRJAN PO : MIRJAN UTTARA KANNADA -581440	106	15/08/76	GM/C1 JOC Horticulture,	54.22
123	JAYAPPA L B LAKSHMIDEVARA HALLY, DODDAKARUPURADAKATTE POST, HOSADURGA TALUK, CHITRADURGA DIST-577533	224	09/12/76	GM/3B PUC, Training in Horticul	54.22
124	SHIVAKUMARA T R S/O RANGANATHAPPA TAVAREKERE AT POST SIRA TALUK TUMKUR DISTRICT -572139	661	19/06/77	GM/C1 JOC Horticulture,	54.22
125	GOWRISHANKARA ARACHAKARAHALLI IJOOR POST RAMANAGARA TALUK RAMANAGARA DIST-571511	170	20/07/79	GM/3B JOC Horticulture,	54.22
126	SHANTAPPA PATIL AT POST BAGALUR TQ SINDAGI BIJAPUR DT -586123	629	01/06/80	2A/RL JOC Horticulture,	54.22
127	MADIVALAPPA KADAKOL AT POST ATHARGA TQ INDI , DIST BIJAPUR -586112	297	01/06/80	2A/RL JOC Horticulture,	54.22
128	LAXMAN SANGOGI AT-KADALEWAD PCH POST-CHIK RUGI TQ-SINDAGI DIST-BIJAPUR	274	22/07/82	2A/RL JOC Horticulture,	54.22
129	PRAKASH A K AKKUR AKKUR POST KOOTAGAL HOBALI RAMANAGARAM TALUK AND DIS -571511	455	01/12/83	3A/RL PUC, Training in Horticul	54.22

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
130	TEJASWI NAIK AT GUDDEKOPPA PO TYARSI TQ SIDDAPUR U.K. SIDDAPUR-581355	755	17/04/84	2A/KMS PUC, Training in Horticul	54.22
131	VINODKUMAR RAJEEV GANDHI NAGAR AFZALPUR TQ.AFZALPUR DIST. GULBARGA -585301	809	06/11/84	GM/C1/PDP PUC, Training in Horticul	54.22
132	SIDDESHKUMARA M N S/O NINGAIAH G MENGAHALLI VILLAGE GARAKAHALLI POST VIRUPAKSHAPURA HOBLI CHENNAPATTANA TQ RAMANAGARA DIST-571501	713	15/06/85	3A/RL JOC Horticulture,	54.22
133	MANJULA GOVINDNAHALLI CHEKKERE POST CHANNAPATNA TQ RAMANAGAR DIST-571501	338	08/06/87	GM/3A/W JOC Horticulture,	54.22
134	RANGANATH PUJERI ATPOST-TIGANIBIDAR TQ&DIST-BIJAPUR -586101	533	01/03/88	2A/RL JOC Horticulture,	54.22
135	YOGHA. G R S/O RUDRESHA GARUDAPURA, KADALAGERE POST MELUKOTE HOBLI, PANDAVAPURATQ, MANDYA DT -571431	827	06/06/88	3A/RL JOC Horticulture,	54.22
136	SURESHA K S/O. KADAGAPPA A D CHANNAPURA AT AND POST CHANNAGIRI TQ, DAVANAGERE DIST SANTHEBENNUR-577218	1161	24/06/74	SC/RL PUC, Training in Horticul	54.00
137	SHIVANAGA.N S/O NINGAIAH M.KANNENAHALLI VILLGE. CHIKKEREYUR POST H.D.KOTE TALUK MYSORE DISTRICT -571125	1125	23/07/74	SC/RL PUC, Training in Horticul	54.00
138	PALKSHA H T S/O THIMMAIAH HYARANE VILLAGE, AGILE POST KATTAYA HOBLI, HASSANTQ DT-573128	1013	23/08/74	SC/KMS PUC, Training in Horticul	54.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
139	SIDDALINGAPPA 11-45/19A MATA MANIKESHWARI COLONY BRAHMAPUR GULBRAGA TQ. GULBARGA DIST GULBARGA-585103	701	01/07/78	2A/KMS JOC Horticulture,	54.00
140	PRASAD KUMAR C MATHIKAD POST SUNTICOPPA SOMAVARPET TQ -571237	464	31/10/83	2A/RL PUC, Training in Horticul	54.00
141	YALLAPPA SHIVANAGI AT POST ATHARGA TQ INDI DIST BIJAPUR BIAJPUR-586112	819	01/06/84	2A/RL JOC Horticulture,	54.00
142	REVANASIDDA LONI AT/POST NAGATHAN BIJAPUR TQ DT -586112	569	01/06/86	2A/RL JOC Horticulture,	54.00
143	RAMESH RATHOD ALLAPUR L T W NO-17 SINDAGI ROAD BIJAPUR -586104	1060	06/07/87	SC/KMS JOC Horticulture,	54.00
144	RAVIKUMARA N K S/O. KALYANI NIDUVANI VILLAGE AND POST HALLY MYSORE HOBBI H.N.PURA TALUK HASSAN DISTRICT HOLENARASIPURA-573210	1080	10/06/75	SC/RL PUC, Training in Horticul	53.78
145	RAMESH K S/O KEMPASEEBIAH KABBIGERE AT POST KORTAGERE TQ TUMKUR DT -572138	1059	18/07/75	SC/KMS PUC, Training in Horticul	53.78
146	MAHADEVA S/O SATHAIAH MOODANAHALLI.VILLAGE.AKKIHEBBAL.HOBALI K.R.PETE(TALUK) MANDYA(DISTRICT) -571406	955	05/06/76	SC/RL JOC Horticulture,	53.78
147	HANUMEGOWDA 69 -1, PILLAMMA 12TH B CROSS ,AGRAHARA DASARAHALLI, MAGADI MAIN ROAD, B'LORE-79 BANGALORE-560079	184	20/07/77	3A/KMS PUC, Training in Horticul	53.78

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
148	SUBHAS RONAD AT POST ASHIRWAD NILAY H.NO.MIG-5 SANTOSH NAGAR DHARWAD KELGERI ROAD -580008	1143	22/07/77	SC JOC Horticulture,	53.78
149	SHIVANAND SOGALAD AT PO BHAVIHAL TQ BAILHONGAL DT BELGAUM BAILHONGAL-591125	669	20/08/77	2A/RL PUC,Training in Horticul	53.78
150	BASAVARAJA GS RAMAGONDANAHALLI POST DAVANAGERE TQ AND DISTRICT -577514	71	02/01/80	3B/KMS JOC Horticulture,	53.78
151	KAVITHA K C GENERAL HOSPITAL HOLALKERE CHITRADURGA DISTRICT -577526	927	17/04/80	GM/SC/W JOC Horticulture,	53.78
152	LOKESHA P PERIYANA HOUSE KODIALA VILLAGE AND POST SULLIA -574212	949	01/06/80	SC/RL PUC,Training in Horticul	53.78
153	VITHTHAL BANASODE AT-PO INGALAGI TQ- INDI DIST - BIJAPUR -586111	1190	01/06/82	SC PUC,Training in Horticul	53.78
154	MILINDER S/O PUNDALIK DHARAMPAL R/O JANTI TQ.BHALKI DIST.BIDAR -585413	983	01/03/83	SC PUC,Training in Horticul	53.78
155	SHRINIVASA B V BALLAKERE BAJAGUR POST TIPTUR TQ TUMKUR DIST BALLEKERE-572224	687	10/12/83	GM/2A/PDP JOC Horticulture,	53.78
156	SUNIL RATHOD DR. K. R. KULLOLLI KULLOLLI BUILDING, BEHIND RAM MANDIR, BIJAPUR BIJAPUR-586101	1154	01/06/85	SC/RL JOC Horticulture,	53.78

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
157	BASAVARAJ KATAI AT POST TADAVALLAGA TQ INDI DIST BIJAPUR -586112	63	20/03/89	3B/RL JOC Horticulture,	53.78
158	RAJESHA R S/O RAMAIAH MAHATHMA GANDHI ROAD, MIRLE K R NAGAR TALUK MYSORE DT -571603	1048	30/06/71	SC/RL JOC Horticulture,	53.56
159	THARANATHA.S.K. S/O KARI GOWDA SIGARANAHALLI .V, HARIHARAPURA POST, HALEKOTE HOBLI, HOLENARASIPUR TALUK HASSAN DISTRICT-573211	756	13/04/74	GM/3A/PDP PUC, Training in Horticul	53.56
160	VENKATESHA NAIK T S/O THIMMA NAIK BEGUR THANDYA BEGUR POST TARIKERE TAUk CHICKMANGALORE DIST -577550	1179	05/07/75	SC/RL PUC, Training in Horticul	53.56
161	REVAPPA.D S/O BHARAMAPPA.D ALABUR (P) H.B.HALLI(T) BELLARY(D) -583220	572	05/05/80	3B/RL PUC, Training in Horticul	53.56
162	RAMESH B.C GUYVA VILLAGE SIDDAPUR POST VIRAJPET TQ -571253	521	01/06/80	2A/RL PUC, Training in Horticul	53.56
163	SRIDHARA C K CHIKKAHANASOGE VILL CHANMAGERE POST CHUNCHANAKATTE HOBLI K R NAGARA TQ MYSORE DIST-571617	1141	01/02/81	SC/RL JOC Horticulture,	53.56
164	SHREESHKUMAR S K S/O KRISHNA S C SHEELANERE VILLAGE AND POST K.R.PET TALUK MANDYA DT -571426	685	14/02/82	3A/RL PUC, Training in Horticul	53.56
165	RAJU NAIK S/O. NARAYAN B NAIK AT SUNKATTI PO HALAGERI SIDDAPUR-581355	517	22/01/74	2A/RL PUC, Training in Horticul	53.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
166	RAVI D J S/O JAYAPPA, SINGAPURA, HULLUR POST, CHITRADURGA TALUK DIST -577555	1072	16/07/77	SC/RL PUC, Training in Horticul	53.33
167	MADHUKARA K L KANUKOPPA VILLAGE ARALAPURA POST THIRTHAHALLI TALUK -577414	294	16/05/78	2A/RL PUC, Training in Horticul	53.33
168	BASAVARAJA B R S/O RAJEGOWDA BHANUGONDI VILLAGE, SARAGUR POST, KONNANUR HOBLI, ARAKALAGUD TQ HASSAN DT -573130	70	06/04/79	3A JOC Horticulture,	53.33
169	THIPPESH.C C/O CHANNAPPA RAYANAHALLI POST CHITHRADURGA TALUK DIST -577502	1169	17/05/79	SC PUC, Training in Horticul	53.33
170	RAMESH RATHOD AT/POST/INCHAGERI TQ/INDI DIST/BIJAPUR -586117	1061	01/06/79	SC PUC, Training in Horticul	53.33
171	DHARMANNA MIRAJI A/P MAIGUR TQ JAMKHANDI DIST BAGALKOT -587119	127	17/07/80	GM/PDP JOC Horticulture,	53.33
172	KRISHNAMURTY PATIL S/O HANUMANTAPPA PATIL AT POST GINIGERA TQ DIST : KOPPAL -583231	251	01/06/81	C1/RL PUC, Training in Horticul	53.33
173	KARI GOWDA .H.P HINTEHABBAGILU VILLAGE AND POST PERIYAPATTANA TALUK MYSORE DIST -571107	236	22/07/82	C1/RL JOC Horticulture,	53.33
174	RAMESHA KODIHALLI AT HIREBUDIHALLI PO ARALIKATTI TQ HIREKERUR DIST HAVERI HIREKERUR-581109	1063	20/12/83	ST/RL PUC, Training in Horticul	53.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
175	SHIVAKUMAR B.N. BALUVANERALU HONNAVALLI TIPTUR TALUK TUMKUR DIST.-572217	656	03/06/84	3B/RL PUC, Training in Horticul	53.33
176	GURUNATH S/O LATE DEVAPPA ATAMALAGI AT POST CHIKKAMYAGERI TQ YELBURGA DIST KOPPAL -583236	177	02/06/86	GM/2A/PH(L.C) JOC Horticulture,	53.33
177	RAGHAVENDRA H S HEBBAL JANATHA SITE, HEBBAL POST AND VILLAGE, K R NAGARA TALUK, MYSORE DIST MYSORE DISTRICT -571602	498	01/06/87	2A/RL PUC, Training in Horticul	53.33
178	NINGAIAH M HALE UNDAVADI VILLAGE YELAWALA HOBLI, ANANDUR POST MYSORE TALUK AND DIST -571130	1009	08/06/90	SC/RL JOC Horticulture,	53.33
179	SOMESHA S P SOGALA V SOGALA POST CHANNAPATNA TQ RAMANAGAR DIST-571501	724	15/06/91	C1 JOC Horticulture,	53.33
180	BASAVARAJ AT POST HALAGATTI TAL:RAMDURG DIST:BELGAUM -591123	54	20/07/83	C1/RL JOC Horticulture,	53.11
181	KESHAVAMURTHY S/O LATE GURUSWAMY NO.580 4TH CROSS RANGAPURA ROAD VIVEKANANDA NAGARA TIPTUR TUMKUR DIST -572201	245	11/09/74	2A/RL JOC Horticulture,	52.89
182	ADIVEPPA TALAVARA S/O. HANUMANTHAPPA .T BANNIKALLU VILLAGE, BANNIKALLU POST HAGARIBOMMANAHALLI TALUK, BELLARY DIST. -583214	828	01/06/77	ST PUC, Training in Horticul	52.89

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
183	BASAVARAJA T C S/O CHINNAPPA TAVAREKERE AT POST SIRA TALUK TUMKUR-572139	858	22/06/77	ST/RL JOC Horticulture,	52.89
184	BALAJI S S/O SEETHARAM T R PLD BANK ROAD 14TH WARD BAGEPALLI BAGEPALLI TQ CHIKKABALLAPUR DT -561207	49	28/02/80	GM/3A/PH(L.C) PUC, Training in Horticul	52.89
185	NAGARAJA.B S/O SHANKRAPPA.B ALABUR (P) H.B.HALLI(T) BELLARY(D) -583220	390	10/07/82	3B/RL PUC, Training in Horticul	52.89
186	MAHAVEER K KAGAWAD M K KAGAWAD TQ JAMKHANDI -586126	308	13/12/88	3B/RL JOC Horticulture,	52.89
187	SHIVASHANKARA S/O MUDDANNA BHOOHALLI, SINGARAJIPURA POST CHANNAPATNA TALUK RAMANAGARA DISTRICT -571501	1131	01/06/73	SC/RL PUC, Training in Horticul	52.44
188	SATISH NATIKAR AT POST TAMBA TALUK INDI BIJAPUR BIJAPUR DISTRICT-586215	605	26/01/83	C1/RL JOC Horticulture,	52.44
189	RAJESHA BASAVANAHALLI VILLAGE, MALIYUR POST, BANNUR HOBLI, T N PURA TALUK MYSORE DISTRICT	510	10/06/83	3A/RL PUC, Training in Horticul	52.44
190	TIPPANNA S/O URUKUNDAPPA TA NALAGAMDINNI POST CIKKOTNEKAL TQ MANVI DIST RAICHUR -584123	1172	08/05/85	ST/RL PUC, Training in Horticul	52.44
191	NAGESHA H 1ST BLOCK LINGENAHALLI NEAR ZP OFFICE MADHUGIRI TOWN TUMKUR DISTRICT -572132	1004	30/05/86	SC JOC Horticulture,	52.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
192	SANTOSHA KUMARA T C S/O CHANRAPPA T KADARANAYAKANAHALLI AT POST HARIHAR TQ DAVANAGERE DIST -577516	1096	01/08/87	ST/RL JOC Horticulture,	52.44
193	PRASANNA KUMAR H LAKSHMIPURA VILLAGE SOMAGUDDU POST CHALLAKERE TALUK CHITHRADURGA DIST-577522	467	06/02/89	2A/RL JOC Horticulture,	52.44
194	GOVINDARAJU H S CHIKKA BAJIE MANDIRA, ROAD HESARAGHATTA BANGALORE NORTH -560088	168	18/07/73	2A JOC Horticulture,	52.00
195	VISHAKANTU K M KIRGASURU VILLAGE BELAKAVADI POST, B G PURA HOBLI MALAVALLI TALUK MANDYA DISTRICT-571417	1188	20/05/76	SC/RL PUC, Training in Horticul	52.00
196	SANJEEVA NAIK K C KAVALI THANDA, KATHALAGERE POST CHANNAGIRI TALUQ, DAVANAGERE DIST-577219	1093	01/07/78	SC/RL JOC Horticulture,	52.00
197	HANUMAPPA S/O BASAPPA GHATI AMBEDKAR COLONY KUKANUR TQ YELBURGA -583232	898	20/05/82	SC JOC Horticulture,	52.00
198	MALLESHAPPA AT POST HIRE MANNAPUR TQ KUSHTAGI DT KOPPAL -584121	324	02/06/84	3B PUC, Training in Horticul	52.00
199	KRISHNA AT PO GANWAR TQ JEWARGI DIST GULBARGA JEWARGI-585303	930	01/06/85	ST PUC, Training in Horticul	52.00
200	RAVIGOWDA KS S/O SWAME GOWDA KAMAGOWDANAHALLI HANAGODU POST HUNASURU TQ MYSURU DIST -571105	551	20/07/85	2A/RL JOC Horticulture,	52.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
201	SOMASHEKHAR MATHAPATI C/O G.L.B.C COLONY HARUGERI TQ/ RAIBAG DIST/ BELGAUM -591220	721	05/05/86	3B JOC Horticulture,	52.00
202	VEENA T W/O SHANKAR KUMAR S WARD NO 31, KONAPPALLI POST CHINTAMANI THIMMASANDRA -563125	782	05/04/90	GM/2A/W JOC Horticulture,	52.00
203	SIDDAYYA IRAYYA SARATIMATH AT POST DEVANAGOAN TQ SINDAGI BIJAPUR DT -586206	712	20/07/90	3B JOC Horticulture,	52.00
204	NAGARAJAPPA M S/O MANJAPPA INOOR, SASVEHALLI POST HONNALI TALUK, DAVANAGERE DIST -577224	391	15/05/76	2A/KMS PUC, Training in Horticul	51.56
205	SHIVANNA D HALEKOTE VILLAGE KADALAPANAHALLI POST DODDABALLAPUR TALUK BANGALORE RURAL DIST BANGALORE-561204	672	03/04/77	3A PUC, Training in Horticul	51.56
206	GOPALA H V # 742, NEAR RSS BANK, HESARAGHATTA BANGALORE NORTH -560088	166	01/06/77	2A JOC Horticulture,	51.56
207	VEERUPAXAYYA MATHAPATI AT POST SALAPUR TQ RAMDURG DIST BELGAUM -591123	786	01/07/77	3B JOC Horticulture,	51.56
208	GURUSIDDANAGOWDA H NIBAGURU, BIDARAKERE POST, JAGALUR TALUK DAVANGERE DIST -577521	889	01/07/78	SC JOC Horticulture,	51.56
209	SIDDAPPA S/O MALLAPPA DEVARAMANI AT POST UMALUTI TQ SINDHANUR DIST RAICHUR -584132	705	01/06/83	2A PUC, Training in Horticul	51.56

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
210	VENKATESHA M M # 4 C BLOCK CAR POLICE LANE ADUGODI BANGALORE-560030	1181	17/06/84	SC PUC, Training in Horticul	51.56
211	ROOPESH KUMAR M S DOOR NO 16 2ND CROSS 1ST MAIN ST MARYS CONVENT ROAD VIVEKANANDA NAGAR T.NARASIPUR MYSORE DIST -571124	1088	28/01/85	SC/RL JOC Horticulture,	51.56
212	MD IRFANALI S/O MD SHAVALI C/O AZAJ HUSAIN JAMINDHAR NEAR SBI BANK, LINGASAGUR ROAD MUDGAL-584125	362	02/02/86	2B/KMS PUC, Training in Horticul	51.56
213	GURUSWAMY N K S/O KARIYAPPA LAKSHMIPURA SOMAGUDU POST CHALLAKERE TQ-577522	179	01/06/87	2A JOC Horticulture,	51.56
214	PAMPAPATHI S/O SANNA BASAPPA CHALUVADI AT KUNNATAGI POST PAGADADINNI TALUK SINDHANUR DIST RAICHUR -584128	1015	06/07/87	SC JOC Horticulture,	51.56
215	RANGA SWAMY K H S/O HUCHE GOWDA KALKERE AT POST, NUGGEHALLI HOBLI, CHANNARAYAPATNA TQ, HASSAN DIST. -573116	531	12/07/74	3A PUC, Training in Horticul	51.33
216	VENKATEGOWDA VENKATEGOWDA S/O JAYARAMAIAH YEREHALLI VILLAGE AND POST KOOTAGAL HOBLI RAMANAGARA TALUK AND DIS-571511	787	20/07/79	3A JOC Horticulture,	51.33
217	MANJUNATHA H V S/O VENKATASWAMAIAH DOOR NO 49, HESSARGHATTA POST BANGALORE -560088	353	22/06/75	2A JOC Horticulture,	51.11
218	VAGEESHA KOTRAGOUDARA S/O SIVANAGOUDA K NAGATHIBASAPURA POST HUVINA HADAGALI TQ BELLARY DIST -583219	772	14/07/75	3B PUC, Training in Horticul	51.11

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
219	PRASAD H C DOOR NO 13/1 OFFICIAL COLONY K R SAGARA MANDYA DIST-571607	1028	02/06/76	SC/RL PUC, Training in Horticul	51.11
220	VENKATESHA C DYAWARAHALLY VILLAGE JALIGE POST DEVANAHALLI TALUK BANGALORE RURAL DIST -562110	1180	20/07/78	SC PUC, Training in Horticul	51.11
221	RAVINDRA HANAMANNAVAR AKKATANGERHAL GOKAK TQ. GOKAK, DIST. BELGAUM AKKATANGERHAL-591101	554	22/07/82	3B PUC, Training in Horticul	51.11
222	MANJUNATHA K R KANDANAKOVI ANAJI POST DAVANGERE TALUK AND DIST. -577512	976	02/07/85	SC JOC Horticulture,	51.11
223	PRADEEP KUMAR S/O RAMANNA TUMKUNTA POST CHANDRAMPALLI TQ CHINCHOLI GULBARGA DT -585307	449	26/12/85	C1/RL PUC, Training in Horticul	51.11
224	PRAVEEN H J S/O JAYYAPPA, KUMBAR BIDHI HOLEHUNNUR , TK: BHADRAVATI, SHIVAMOGA DIST-577227	471	22/02/86	2A PUC, Training in Horticul	51.11
225	LAKSHMEESHA S S/O SANNAIAH SHAMMBUNALLI, KASABA HOBLI, K BETTAHALLI PANDAVAPURA MANDYA DIST. -571434	940	08/03/88	SC JOC Horticulture,	51.11
226	SARODHE SUREKHA D/O SAORDHE YAMANAPPA 19TH WARD KALAMMA GUDI ROAD KAMPLI POST HOSPET TQ BELLARY DT -583132	598	04/03/81	GM/W JOC Horticulture,	50.89
227	MAMMADASAB IMAMSAB NADAF SHRI S. M. KRISHNA NAGAR AT GADAG, HOUSE NO 1318 HOBAL ROAD GADAG-582101	334	08/06/71	C1 PUC, Training in Horticul	50.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
228	SATHESH KUMAR S S/O SHEKARAPPA MAHATHMA COLONY OPP KPTCL NALLUR POST CHANNAGIRI TQ DAVANGERE-577221	1099	10/05/75	SC PUC, Training in Horticul	50.67
229	RANGAIAH C K S/O KAMBAIAH CHIKKASEEBI NELLAHALL POST BELLAVI HOBALI TUMKUR TQ DIST -572128	532	30/07/76	2A PUC, Training in Horticul	50.67
230	GOPAL 580 4TH CROSS VIVEKANANDANAGARA RANGAPURA ROAD TIPTUR-572201	164	18/03/77	2A JOC Horticulture,	50.67
231	BAKKAPPA AT POST KOLLUR BIDAR ROAD TQ CHINCHOLI GULBARGA DT -585307	48	10/05/79	2A PUC, Training in Horticul	50.67
232	PRAKASH DODAMANI K H B COLONY. H NO 2/B.STAFF QUETERS SOLAPUR ROAD BIJAPUR -586103	1026	28/04/84	SC PUC, Training in Horticul	50.67
233	PRADEEP C B LIG21, KHB COLONY HOUSING BOARD H.N.PURA ROAD, CHANNARAYAPATNA HASSAN DIST.-573116	448	10/03/88	2A PUC, Training in Horticul	50.67
234	RAGHAVENDRA DASAR NEAR VIJAY BANK SHIROL AT/POST:SHIROL TQ NARGUND DIST GADAG -582207	1042	31/07/88	SC JOC Horticulture,	50.67
235	NANJUNDAIAH S/O CHAMAIAH, KAGALAVADI VILLAGE AND POST CHAMARAJANAGAR TALUK DIST -571117	1006	01/06/72	SC PUC, Training in Horticul	50.22
236	VISHWANATHA N AMBIGANAHALLI VILLAGE HINDIGANALA POST SIDLAGHATTA TALUK CHIKKABALAPURA-562122	1189	20/07/72	SC PUC, Training in Horticul	50.22

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
237	VINOD MIDDLEGAJANI ANANT GIRI NILAYA NEAR H.P.S HOLANAGADDE KUMTA-581351	808	21/05/75	C1/KMS PUC, Training in Horticul	50.22
238	DEVENDRAPPA AT PO KODIHAL TQ HUNGUND DT BAGALAKOT -587125	125	18/10/80	2A JOC Horticulture,	50.22
239	LALASAB MULLA GABASAVALAGI SINDAGI BIJAPUR DT -586123	266	20/06/87	2B/RL JOC Horticulture,	50.22
240	VITHAL MAYANNAVAR AT. HOSUR POST. CHIPPALAKATTI TAL : RAMDURG DIST : BELGAUM -591130	815	01/06/91	2A JOC Horticulture,	50.22
241	MURALI B HUTHUR VILLAGE AND POST KOLAR TALUK KOLAR-563101	988	10/01/74	SC PUC, Training in Horticul	50.00
242	ASHOKA.R S/O RUDRACHARI.A.V SHIVAPURA, SHIVAPURA POST HOLALKERE TALUK, CHITRADURGA DIST -577531	43	28/05/73	2A JOC Horticulture,	49.78
243	SHIVASHARANAPPA. M. A. C/O S. B. MADIWALAR, MOTAGI STREET HORPETH NAGAR MUDDEBIHAL DIST BIJAPUR -586212	678	10/03/75	2A PUC, Training in Horticul	49.78
244	PANDIT MALKAPPANAVAR POST JAMBAGI K D TALUKA JAMAKHANDI DIST BAGALKOT BAGALKOT	430	01/07/76	GM/3B/PDP JOC Horticulture,	49.78
245	ANNAPURNA M KADEKOPPA C/O S S SANNAGI BASAVESHWAR NAGAR 14TH CROSS HAVERI -581110	28	07/04/77	GM/3B/W JOC Horticulture,	49.78

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
246	RAMAPPA NADUVINAMANI AT MAHOOR POST CHALLAL TQ SAVANUR HAVERI-581118	1054	01/08/77	GM/PH(L.C) JOC Horticulture,	49.78
247	RAJASHEKHARA. V.G. S/O VARADA GANGAPPA MUBARK MOHALLA MOLAKALMURU TALUK. POST -577535	505	01/06/80	2A PUC, Training in Horticul	49.78
248	CHANDRAPPA C S/O CHIKKANNA KABBALA AT POST SRIRAMPURA HOBALI HOSADURGA TQ CHITRADURGA DIST.-573114	102	02/08/80	2A PUC, Training in Horticul	49.78
249	SHYAMALA B N BANGAVADI VILLAGE GANDLAHALLI POST SRINIVASAPURA TALUK, KOLAR DIST. KOAR-563101	698	28/08/86	GM/3A/W JOC Horticulture,	49.78
250	MUNIYAPPA KOTHAHUDYA VILLAGE, YAGAVAKOTE POST CHINTAMANI TALUK, CHIKKABALLAPUR DIST, -563125	373	22/02/78	C1 PUC, Training in Horticul	49.56
251	PRABHU.M KYATHEDEVARAHATTY BEERENAHALLI POST HIRIYUR TALUK CHITRADURGA DIST-572144	447	05/06/79	C1 JOC Horticulture,	49.56
252	SOMASHEKARA K G KENGURUBARAHATTI THONDIGANAHALLI POST ARASIKERE TALUK HASSAN DIST -573112	719	07/07/79	2A JOC Horticulture,	49.33
253	MAHADEVAMURTHY K H S/O HEMANAYAKA HOSUR KALLAHALLI POST AND VILLAGE, K R NAGAR TQ. MYSORE DIST. -571602	959	21/06/83	ST JOC Horticulture,	49.33
254	NITYANAND KESHAV GUNAGA AT/PO-KUJALLI TA-KUMATA UTTARA KANNADA -581332	423	14/07/84	2A JOC Horticulture,	49.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
255	HARISHA R YALACHANAHALLI MYDANAHALLI POST YELWALA HOBLI, MYSORE TALUK MYSORE-571130	899	08/01/89	ST PUC, Training in Horticul	49.33
256	SHARATH KUMAR H K S/O KRISHNE GOWDA HIRIKYATHANA HALLY VILLAGE AND POST GAVADAGERE HOBLI, HUSNUR TALUK MYSORE DISTRICT-571134	637	01/03/82	GM/3A/PDP JOC Horticulture,	48.89
257	UMESHA. P.B. S/O BHOMMANNA. P.S. DODDASIDDAVVANAHALLY CHITRADURGA TALUK -577524	769	20/05/82	2A JOC Horticulture,	48.89
258	NINGAMMA D/O BABAYYA POST KALGI TQ CHITAPUR GULBARAGA DT -585312	417	15/08/89	GM/2A/W JOC Horticulture,	48.89
259	SHARADA R E.W.S. 6, 7TH MAIN 3RD STAGE, GOKULAM MYSORE -570002	632	01/04/85	GM/3A/W PUC, Training in Horticul	48.67
260	RATNAMMA HIEMATH AT.POST. HIRE MANNAPUR TQ.KUSHTAGI DT. KOPPAL -584121	545	07/06/89	GM/3B/W PUC, Training in Horticul	48.67
261	PREMA GANAPATI NAIK JOGA ROAD SAMPE KERI HOSUR, SIDDAPURA UTTARA KANNADA-581355	477	21/09/90	GM/2A/W PUC, Training in Horticul	48.67
262	LALMAHAMMED JAMADAR NEAR BUS STAND ATHANI ROAD. HARUGERI AT/ PO HARUGERI TQ/ RAIBAG DIST/ BELGAUM -591220	267	05/08/80	2B/RL JOC Horticulture,	48.44
263	PALLAVI M C C/O GURUPRASAD S.O SHIVANNA SARAGUR POST AND VILL KONANUR HOBLI ARKALGUD TALUK HASSAN DISTRICT-573130	428	10/01/92	GM/3B/W JOC Horticulture,	48.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
264	ANJUM N M CHIKKOBANHALLI PO MOLAKALMURU MOLAKALMURU TQ CHITRADURGA DIST-577535	25	02/01/87	GM/2B/W PUC, Training in Horticul	48.00
265	REKHA NAIK MAGEGAR ROAD HAKKALA KERI HOSUR, SIDDAPURA UTTARA KANNADA-581355	564	16/07/88	GM/2A/W PUC, Training in Horticul	48.00
266	VIDYASHRI M S D/O SUBBEGOWDA M S MALLIPATNA VILLAGE AND POST, ARAKALAGUD, HASSAN DT -573201	793	28/03/86	GM/W JOC Horticulture,	47.78
267	MABUSAB MALIPATIL AT POST YALABUNCHI KUSTAGI TQ DIST KOPPALLA -584114	287	08/05/76	2B/RL JOC Horticulture,	47.56
268	SIDDAPPA S MARIHAL AP NESARGI TQ BAILHONGAL BELGAUM DT -591121	709	25/10/78	GM/PH(L.C) PUC, Training in Horticul	47.56
269	USHA H S D/O H L SWAMY MATIGATTA (P) KADURE TLK -577548	771	04/02/80	GM/W JOC Horticulture,	47.56
270	RAJESHWARI KOLURAGI AT POST ATHARGA T/Q INDI BIJAPUR DT -586112	514	01/06/89	GM/W JOC Horticulture,	47.56
271	ROOPA BUJARI AT POST ALLAGI B TALUKA AFZALPUR DIST.GULBARGA -585301	576	02/07/91	GM/3B/W PUC, Training in Horticul	47.33
272	SYED HAROON RASHEED H S S/O SYED SANAULLA. MARUTHI BADAVANE.KODICAMP 1ST CROSS TARIKERE.CHICKAMAGALYURE(D) -577228	749	01/06/78	2B JOC Horticulture,	47.11

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
273	FAYAZ PASHA G K DAITYANA KERE KAVAL ASWAL POST HUNSUR TALUK MYSORE DISTRICT -571189	143	28/04/83	2B/RL PUC, Training in Horticul	47.11
274	ANAND KITTUR AT/ SHINDIHATTI COLONY PO/ HIDKAL DAM TQ/ HUKKERI DIST BELGAUM -591107	830	03/07/74	GM/SC/PDP PUC, Training in Horticul	46.67
275	HASANSAB AT.POST.MASHAL TALUKA.AFZALPUR DISTRICT.GULBARGA MASHAL-585217	191	18/04/86	2B JOC Horticulture,	46.67
276	INDU.H.S D/O SHEKAR HULIGEREPURAVILLAGE MALAGARANAHALIPOST MADDUR TALUK MANDYA DIST -571428	202	09/11/90	GM/3A/W JOC Horticulture,	46.67
277	ISAMILSAB NADAF AT MEVUNDI PO NEERALAGI TQ/DT// HAVERI -581108	206	02/11/83	2B/RL PUC, Training in Horticul	46.22
278	PRAKASH NARAYANAPUR VIDYA NAGAR MARDI ATPOST-CHADCHAN TQ-INDI DIST-BIJAPUR -586205	459	15/08/84	GM/2A/PDP PUC, Training in Horticul	46.22
279	SHANTAMMA K C CHINNENAHALLI BRAHMASANDRA POST KALLAMBELLA HOBLI SIRA TALUK TUMAKUR DIST. -572125	628	28/11/80	GM/3A/W JOC Horticulture,	45.78
280	SHESHIKANT BIRADAR BHAIRUNAGI TQ-INDI BIJAPUR DT -586207	645	01/06/85	GM/3B/PDP JOC Horticulture,	45.78
281	MAMATA MADAGUNAKI AT POST SARASAMBA TQ ALAND DIST GULBARGA GULBARGA-585302	331	06/07/90	GM/3B/W PUC, Training in Horticul	45.78

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
282	VIJAYALAKSHMI S C/O NETHAJI S BEHIND SRI GURU MOUNESHAWARA TEMPLE DAVANGERE -577004	1185	22/07/73	GM/SC/W JOC Horticulture,	45.33
283	SIDDARAM AT-PO KHEDAGI INDI TQ BIJAPUR DT -586217	711	02/06/76	3B/PDP JOC Horticulture,	45.33
284	RADHAMMA C N D/O NARASIMHAPPA CHIKKATHIMANAHALLI VILLAGE RONUR POST SRINIVASPUR TALUK KOLAR DISTRICT-563135	496	07/07/85	GM/3A/W JOC Horticulture,	45.33
285	SOWMYA P B PURA BEECHANAHALLI VILLAGE AND POST H D KOTE TALUK MYSORE DISTRICT -571116	726	22/07/86	GM/3B/W JOC Horticulture,	45.33
286	YALLAMMA IRANI BHUSAPPA CHOWK KURBAR ONI NEAR YELLAMMA TEMPLE DHARWAD -580001	818	11/10/86	GM/2A/W PUC, Training in Horticul	45.33
287	NAGAVENI R K D/O R H KOTAGIMANI DOOR NO 236 /24 NEAR KADHI KENDRA NITUVALLI POST DAVANGERE -577004	1001	17/01/87	GM/ST/W JOC Horticulture,	45.33
288	RESHMA C/O KENCHAPPA PUJARI JANATA PLOT TQ RAIBAG DT BELGAUM BELGAUM-591220	567	20/03/89	GM/2A/W JOC Horticulture,	45.33
289	RASHMI K NENANOR VILLAGE SUJJALUR POST KIRGAVALU HOBLI, MALAVALLI TALUK MANDYA DISTRICT-571424	1068	28/02/89	GM/SC/W JOC Horticulture,	44.89
290	VAISHALI NS KRISHNA PAWAR AT INGANAL POST ALIYABAD TQ BIJAPUR BIJAPUR-586101	1175	30/07/90	GM/SC/W JOC Horticulture,	44.89

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
291	SULOCHANA N S GAMANAHALLI ARAKERE HOBALI SRIRANGAPATNA TALUK MANDYA-571402	1149	24/06/79	GM/SC/W JOC Horticulture,	44.44
292	VEENA W/O MOHANBABU UMMATHURU SANTHEMARAHALLI HO CHAMARAJANAGARA-571313	781	01/06/82	GM/3B/W PUC, Training in Horticul	44.44
293	SHANKARA G J S/O JAVAREGOWDA H B GUMMANAHALLI VILLAGE LAKKIKUPPE POST SALIGRAMA HOBLI K R NAGAR TALUK MYSORE-571604	622	24/07/73	2A/PDP JOC Horticulture,	44.00
294	MUKHESHA N R S/O.RAMEGOWDA NILAVAGILU VILLAGE, KORATIGERE POST, DODDAMAGGE HOBLI, ARAKALAGUD TALUK HASSAN DIST-573142	368	08/07/83	3A/PDP JOC Horticulture,	44.00
295	MANJULA K S SOMAHALLI VILLAGE AND POST BEGURU HOBLI GUNDLUPET TQ CHAMARAJANAGAR DIST CHAMARAJANAGAR-571109	343	17/07/85	GM/3B/W JOC Horticulture,	43.56
296	T C SHILPASHREE KADURAHALLI POST G THIMMAPURA KADUR TALUK CHIKMAGALUR DIST -577548	751	02/10/85	GM/3B/W JOC Horticulture,	43.56
297	BABU BANDIWADDAR AT POST NIMBAL B K TQ INDI BIJAPUR DT -586211	853	22/07/81	SC/PDP JOC Horticulture,	43.11
298	DASTAGEERSAB RAICHUR S/O KASIMSAB HUJARA STREET, SAVANUR TOWN, TQ SAVANUR DIST HAVERI HAVERI-581118	113	31/05/85	2B JOC Horticulture,	43.11
299	PUSHPA M S D/O. SHIVANANDAIAH M KOTTE ROAD SANTHEBENNUR CHANNAGIRI TQ, DAVANAGERE DIST -577552	484	20/05/75	GM/W JOC Horticulture,	42.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
300	CHANDRASHEKHAR ANNADANESHWAR NAGAR , KUKANOOR TQ YELBURGA DT KOPPAL -583232	865	01/12/76	SC/PDP JOC Horticulture,	42.67
301	SHASHIKANT H.NO. 8-1037/33/A, NEHRU GUNJ SANJEEV NAGAR, GULBARGA -585104	1113	01/08/83	SC/PDP PUC, Training in Horticul	42.67
302	NIVEDITHA N D/O NANJIAH A S ATHAHALLI VILLAGE, BANNUR HOBLI T NARASIPURA TQ MYSORE DT -571101	1011	07/04/88	GM/SC/W JOC Horticulture,	42.67
303	VAISHALI HIREMATH C/O S.G. ANTIN K R C COLLEGE OF HORTICULTURE, ARABHAVI GOKAK -591310	775	30/06/78	GM/W PUC, Training in Horticul	42.22
304	KHADEERSAB S/O MASTANSAB HARSURKAR AT POST KALGI TQ CHITTAPUR DIST GULBARGA -585312	246	04/06/83	2B/PDP JOC Horticulture,	42.22
305	ABDUL DALAWAI AT POST R A R S BSC AGRI COLLEGE CAMPUS HITTINAHALLI FARM BIJAPUR-586101	1	25/07/86	2B JOC Horticulture,	42.22
306	MANGALA H M D/O CHANDRASEKHARALAH H M KANAMADUGU POST KUDLIGI TQ BELLARY-583135	335	20/05/88	GM/W JOC Horticulture,	42.22
307	SOWMYA N D/O NARAYANAPPA SANTHEPET SIRA TOWN SIRA TALUK TUMKUR-572137	725	01/06/88	GM/3A/W JOC Horticulture,	42.22
308	NEETHU S 22C/1 MAHADEVANNA VATARA NEAR MALLESHWARA TEMPLE IJOORE WARD NO 28-22C/1 RAMANAGARA TOWN DISTRICT-571511	415	01/05/90	GM/W JOC Horticulture,	42.22

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
309	NITHYA M D D/O DHARMAPPA, MALLIPATNA VILLAGE AND POST, ARAKALAGUD, HASSAN -573201	422	10/01/88	GM/W JOC Horticulture,	41.78
310	CHANDRAKALA P N W/O GIRISH R , DOOR NO.176, NEAR GOVT HOSPITAL, A BLOCK ASHRAYA BADAVANE, BOMMANAKATTE SHIMOGA-577201	98	21/07/80	GM/W JOC Horticulture,	41.33
311	SUMANGALA KALYANRAO GOTUR, KALAGI CHITTAPUR GULBARGA-585312	736	11/09/90	GM/3B/W JOC Horticulture,	41.33
312	SUHIL BHASHA OPPOSITE GOVT URDU PRIMARY SCHOOL KABIRNANDA ASHRAMA ROAD, I DIVISION KARUVINA KATTE CIRCLE CHITRADURGA-577501	732	10/06/73	2B JOC Horticulture,	40.89
313	HUSENASAB MOULASAB MUNAVALLI AT PO SIDNAL TQ RAMDURG BELGAUM DT -591114	197	10/08/74	2B JOC Horticulture,	40.89
314	ASHA C S ANKANAHALLI VILLAGE AND POST KOOTAGAL HOBLI RAMANAGARAM TALUK -571511	39	20/07/75	GM/3A/W JOC Horticulture,	40.89
315	MAMATHA D.L. BADDIGE, NUGGI VILLAGE BERKODIGE POST KOPPA TQ CHIKMAGALORE DIST-577126	333	20/04/80	GM/3A/W JOC Horticulture,	40.89
316	PADMAMMA T K D/O KADAI AH THUBINAKERE T.S.HALLI POST MADDUR TQ MANDYA-571429	1012	04/06/84	GM/SC/W JOC Horticulture,	40.89
317	SHRUTHI T C D/O CHANDRAIAH T C DRUGAMBIKA BADAVANE NITTUVALLI DAVANAGERE-577004	693	14/06/90	GM/3B/W JOC Horticulture,	40.89

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
318	JAYALAKSHMI H V HEGGUR VILLAGE HEGGUR POST, BANNUR HOBLI T N PURA TALUK MYSORE DISTRICT-571101	909	19/06/92	GM/W JOC Horticulture,	40.89
319	TAJUDDEEN RAJOOR GANDHI NAGAR KUKNOOR TQ YELBURGA DT KOPPAL -583232	753	23/07/88	2B JOC Horticulture,	40.67
320	RAJESHWARI HOSAMANI AT-POST CHADCHAN RAVI NIVAS VIDYA NAGAR TQ INDI - DIST BIJAPUR -586205	513	15/12/79	GM/2A/W JOC Horticulture,	40.44
321	RASHMI T JCR BADAVANE INFRONT OF POST OFFICE JAGALUR TALUK DAVANAGERE DIST -577528	539	01/06/85	GM/3A/W JOC Horticulture,	40.44
322	SHWETHA C.S. D/O SHIVALINGAIAH B. CHIKKAMALUR, CHANNAPATNA TOWN RAMANAGARA DISTRICT-571501	696	10/06/88	GM/3A/W JOC Horticulture,	40.44
323	MAHADEVI H.NO E-62/2 , AT: UKP CAMP POST: HUNASAGI, TQ: SURAPUR DT YADAGIR SURAPUR-585215	300	28/07/92	GM/3A/W JOC Horticulture,	40.44
324	SHWETHA B MOGENAHALLI POST CAHANNAPATNA TQ RAMANAGARA DIST -571501	1137	15/06/90	GM/SC/W JOC Horticulture,	40.22
325	RADHA T N C/O KRISHNAMURTHY CHINNAVENKATAPPA COMPOUND, NEAR GOVT WEL UPPARAHALLI TUMKUR -572102	1040	01/06/76	GM/SC/W JOC Horticulture,	40.00
326	RAJESHWARI H S D/O SUBBEGOWDA H B HUNDIPURA GUNDLUPET CHAMARAJANAGARA-571111	512	20/12/81	GM/2A/W PUC Training in Horti.,	40.00

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
327	RENUKA SIDDAYYA KARDALLI HEBBAL CHITTAPUR GULBARGA-585312	565	04/05/82	GM/3B/W JOC Horticulture,	40.00
328	KUSHALATA SUBHASHCHANDRA KUMBAR KANSOOR CHITTAPUR GULBARGA-585312	262	11/03/90	GM/W JOC Horticulture,	40.00
329	SHWETHA.A.C D/O CHANNEGOWDA AJJAHALLI VILLAGE MALAGARAHALLI POST MADDUR TALUK MANDYA DIST-571422	697	10/12/90	GM/3A/W JOC Horticulture,	40.00
330	SUKANYA H.C. D/O CHALLAIAH, HARISANDRA, THAGACHAGERE POST, CHANNAPATNA TALUK RAMANAGARA DISTRICT-571501	1146	08/07/85	GM/SC/W JOC Horticulture,	39.78
331	ANJANEY AT JULAKATTI POST CHALAGERI TQ KUSHTAGI DIST KOPPAL -584121	839	01/06/69	GM/SC/XMP PUC, Training in Horticul	39.56
332	KAVITHA H D/O HANUMANTHIAIAH.M UMA NILAYA, H.B.COLONY, CHALLAKERE TOWN CHITRADURGA-577522	926	02/06/79	GM/SC/W JOC Horticulture,	39.56
333	MAHAVEER BHEEMANNA DALAWAI AT POST NIDONI TQ BIJAPUR DIST BIJAPUR -586113	307	01/06/80	2A/PDP JOC Horticulture,	39.56
334	SAVITHA. K. H. W/O LOKESH. B. N. BHUTHAKATANAHALLI, BANDAKUNTE POST, SIRA TALUK TUMKUR DT.-572137	613	06/09/82	GM/3A/W JOC Horticulture,	39.56
335	GAYATHRI S P D/O PANCHAKSHARIAIAH V HOSA SIDARAHALLI, EMMEDODDI (PO), KADUR-577548	882	02/02/85	GM/SC/W JOC Horticulture,	39.56

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
336	PAVITHRA M S D/O SWAMY A M BETTAHALLI VIL K BETTAHALLI POST KASABA HOBLI PANDAVAPURA TALUK MANDYA-571435	1023	25/07/89	GM/SC/W JOC Horticulture,	39.56
337	SHOBHA SURGONDA AT POST ALLAGI B TQ AFZALPUR GULBARGA DT -585301	683	01/06/90	GM/2A/W PUC, Training in Horticul	39.56
338	USHA B M BALEGAR BILGI SIDDAPURA (TQ) UTTARA KANNADA-581322	770	01/07/90	2A/W PUC, Training in Horticul	39.56
339	ANITHA NERALA KERE VILLAGE AND POST, ARAKERE HO SRI RANGAPATNA TALUK, MANDYA DISTRICT -571415	837	27/03/91	SC/W JOC Horticulture,	39.56
340	PANKAJA H D/O LATE.HUCHAHANUMIAH DOORNO 69/2, 4 CROSS, 3STAGE, 4BLOCK S.G.NAGAR BASAVESHWARANAGAR, BANGALORE-79 -560079	1016	16/07/76	SC/W JOC Horticulture,	39.33
341	JAYAMALA D/O ANAVEERAPPA BULLA AT POST TENGLI TQ CHITTAPUR GULBARGA DT	223	06/06/77	2A/W PUC, Training in Horticul	39.33
342	MUTHARAJAMMA V R W/O SHANKAR H NO.708, 1ST MAIN ROAD, 5TH CROSS, KAMALANAGAR, BANGALORE -560079	992	20/07/78	SC/W JOC Horticulture,	39.33
343	RENUKA GADAD AT POST NIDAGUNDI RON TQ DIST GADAG -582130	566	05/06/79	2A/W JOC Horticulture,	39.33

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
344	SHILPA B M BORAGANAHALLI BASOOR POST KADUR TALUK CHIKMAGALORE DIST -577116	650	25/10/88	C1/W JOC Horticulture,	39.33
345	HONNAMMA SURAGONDA AT.POST .ALLGI B TQ.AFZALPUR DIST.GULBARGA -585301	195	08/05/89	2A/W PUC, Training in Horticul	39.33
346	RAMYARANI KV KAMBALAPALLI VILLEGE YADAGANAPALLI POST SRINIVASAPUR TALUK KOLAR DISTIC-563161	1065	20/07/91	SC/W JOC Horticulture,	39.33
347	SHESI REKHA K V HARI DRESSES SACHIN COMPLEX R M C ROAD DAVANGERE -577003	646	07/07/77	3B/W JOC Horticulture,	39.11
348	MADHU B.S. LATE SUNDRESH GOWDA B.M. BETTAGERE VILLAGE AND POST MUDIGERE TQ CHIKMAGALORE DIST-577113	291	30/05/79	3A/W JOC Horticulture,	39.11
349	SHIVAMMA 11TH WARD NAYAKA STREET SUNADAKERE GUNDLUPET TOWN CHAMARAJANAGARA -571111	1121	10/02/83	ST/W PUC, Training in Horticul	39.11
350	DEEPA S 79, EWS QUARTRAS, B BLOCK DEVARAJ URS LAY OUT, DAVANGERE DAVANGERE-577001	874	14/04/90	ST/W JOC Horticulture,	38.89
351	SHIVAKALLAVVA KALLAPPA KURI D/O KALLAPPA KURI AT POST KALLUR TQ YELBURGA KOPPAL-583236	655	09/05/91	2A/W JOC Horticulture,	38.89
352	MAMATHA S C/O NETHAJI S BEHIND SRI GURU MOUNESHWARA TEMPLE DAVANGERE -577004	969	08/05/75	SC/W JOC Horticulture,	38.67

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
353	SUMATHI # 476/A, KR HOSPITAL ROAD,MYSORE-570001	737	15/03/78	3A/W JOC Horticulture,	38.67
354	NEELAVVA SHIRAGUR AT POST RADDERAHATTI TAL ATHANI, DIST BELGAUM-591240	414	01/06/86	3A/W JOC Horticulture,	38.67
355	VIJAYALAKSHMI P SHETTAHALLI VILLAGE SHETTAHALLI POST KIRGAVALU HOBLI, MALAVALLI TALUK MANDYA DISTRICT-571430	1184	03/06/87	SC/W JOC Horticulture,	38.67
356	THRIVENI K H K T HALLI POST NIDUGAL HOBLI PAVAGADA TALUK TUMKUR DISTRICT TUMKUR-572116	763	15/03/82	3A/W JOC Horticulture,	38.22
357	SHARADA H C HEBBAL VILLAGE HEBBAL POST K R NAGAR TQ. MYSORE DIST.-571602	1110	22/06/91	ST/W JOC Horticulture,	38.22
358	THIMMARAJAMMA K C JAVANAHALLI BRAHMASANDRA POST KALLAMBELLA HOBLI SIRA TALUK TUMAKUR DIST.-572125	757	15/12/73	3A/W JOC Horticulture,	38.00
359	YALAGOND AWAJI AT POST NAD B K TQ INDI, BIJAPUR DT-586217	817	02/08/83	2A/PDP JOC Horticulture,	38.00
360	JAYAMMA N BEHIND POLICE STATION HORAKERE JAGALUR TALUK DAVANAGERE DIST -577528	910	18/06/86	SC/W JOC Horticulture,	38.00
361	DUNDAMMA W/O KRISHNAPPA,D NO 2007, 12 TH CROSS MANGALAVARAPET CHANNAPATNA TOWN RAMANAGARA DIST CHANNAPATNA-571501	876	16/06/79	SC/W JOC Horticulture,	37.78
362	SHANTHAMMA G ALURHATTI, MELLEKATTE POST, DAVANAGERE TQ, DAVANAGERE DT-577512	1108	07/04/81	SC/W JOC Horticulture,	37.78
363	ASHWINI H 7TH CROSS, SIDDARTHANAGARA MALAVALLI TOWN MANDYA DISTRICT-571430	849	19/04/82	SC/W JOC Horticulture,	37.78

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
364	TIPPAMMA D/O SENAPATI KADBUR AT POST KALGI TQ CHITTAPUR DIST GULBARGA-585312	764	15/06/82	C1/W JOC Horticulture,	37.78
365	LEELAVATI WALMIKI W.NO. 5, OLD GOVT HOSPITAL, ILKAL DIST: BAGALKOT-587125	948	12/06/92	ST/W JOC Horticulture,	37.78
366	RAMYA P K POWLIDODDI, SILK FORM POST, CHANNAPATNA TQ, RAMANAGAR DIST-571501	530	02/04/91	2A/W JOC Horticulture,	37.33
367	MAMATA D/O SHAMRAO CHINCHOLIKAR AT POST KOLLUR BIDAR ROAD TQ CHINCHOLI, GULBARGA-585307	330	06/10/91	C1/W PUC, Training in Horticul	37.33
368	VISHWANATH DYAVAPPA BYAKOD AT-POST-JUMANAL TQ-BIJAPUR DIST-BIJAPUR, BIJAPUR-586125	812	01/06/62	GM/XMP JOC Horticulture,	37.11
369	SUDHA T HARISANDRA THAGACHAGERE POST CHANNAPATNA TQ, RAMANAGARA DIST-571501	1145	08/05/79	SC/W JOC Horticulture,	37.11
370	SUNANDA P W/O MANJAPPA T DAGINAKATTE THIMMAPPA BHOVI, HOSAHALLI 2ND CAMP, HANAGAVADI POST, HONNALI TQ, DAVANAGERE-577243	1152	21/01/84	SC/W JOC Horticulture,	37.11
371	RATHNAMMA .J.T W/O RENUKAIAH .H.S HUCHAGOWDNAHALLI KOTTANAYAKANAHALLI POST TIPTUR TALUK TUMKUR DIST-572201	541	25/05/77	3B/W JOC Horticulture,	36.89
372	MUKTA NAIK POST GUDEANGADI AT MADHARI RASTE, KUMTA-581351	369	21/07/81	2A/W JOC Horticulture,	36.89
373	ROOPA L #40, 1ST FLOOR, 3RD CROSS, AVALAMMA CHATRA NEAR LEPROCY HOSPITAL, MAGDI ROAD, BANGALORE-560023	575	15/07/76	C1/W JOC Horticulture,	36.44
374	GANGAVVA HALUVAD BETGERI VAKKALGERI ONI NEAR GARDI MANI BETGERI TQ GADAG DIST GADAG-582102	150	10/08/84	3B/W PUC, Training in Horticul	36.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
375	REKHA K T KUPPALU MATHIGATTA POST KADUR TALUK, CHIKMGALUR DIST-577548	563	01/04/85	3B/W JOC Horticulture,	36.44
376	VIDYA D/O HANAMANTAPPA VJRABANDI AT POST ITAGI, TQ YELBURGA DIST KOPPAL YELBURGA CITY-583232	792	20/10/87	C1/W JOC Horticulture,	36.44
377	KRISHNAKUMARI S D/O SHANKARAPPA KASTURI RANGAPPANA HALLI HIRIYUR TALUK, CHITRADURGA DISTRICT-572144	933	16/06/87	SC/W JOC Horticulture,	36.22
378	KAVITHA K M KALLAHALLI VILLAGE AND POST GUNDLUPET TQ CHAMARAJANAGARA DIST-571111	240	18/06/89	3B/W JOC Horticulture,	36.22
379	SUKANYA KUMARI M G D/O GOVINDAIAH RANGANATHA NAGARA CANVENT ROAD CHANGAVARA ROAD, SIRA TALUK TUMKUR DIST-572137	1147	05/05/79	SC/W JOC Horticulture,	36.00
380	PUSHPALATHA H S W/O : H. PUTTASWAMY KALLARAPURA VILLAGE, DUGGANAHALLI POST TAL: MALAVALLI DIST. MANDYA MALAVALLI-571430	1036	16/05/72	SC/W JOC Horticulture,	35.56
381	MAHADEVI C/O MARIANNA NALWARKAR ENGINE FILE PO:SHAHABAD TQ:CHITTAPUR GULBARGA DT-585228	961	07/03/77	SC/W PUC, Training in Horticul	35.56
382	ASHA. B D/O BHEEMANAIAK. S PATTREHALLI, ADIVALA POST, HIRIYUR TALUK CHITRADURGA DIST-577511	844	01/05/88	SC/W JOC Horticulture,	35.56
383	ANNAPURNA KOULUR C/O F.H.METI SHAHIPADMA BELGAUM ROAD SP OFFICE DHARWAD-580001	27	01/06/89	3B/W JOC Horticulture,	35.56
384	SUJATHA K S W/O RAJA K CPC 741 TOWN POLICE STATION HARIHAR TQ DAVANAGERE DIST-577601	734	06/07/89	2A/W JOC Horticulture,	35.56
385	RENUKA RAMAPPA VATHAR AT POST ATHARGA TQ INDI, DIST BIJAPUR	1086	20/07/81	SC/W JOC Horticulture,	35.11

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
386	LATHA H D/O HANUMANTHAPPA H DODDABOMANAHALLI, ANBURU (POST) JAGALUR-577528	945	01/06/83	SC/W JOC Horticulture,	35.11
387	SHEELA S OPP GRAMA PANCHAYATH HESSARAGHATTA POST, BANGALORE NORTH-560088	641	12/03/90	2A/W JOC Horticulture,	34.67
388	NEELAMMA KURABATRA AT POST YADIYAPUR TQ YELBURGA, DIST KOPPAL-583232	412	23/08/92	2A/W JOC Horticulture,	34.67
389	CHANDRAKALA.G.C. DR.ASWATHA NARAYANA.T, LECTURER # 67, 20TH B MAIN ROAD 1ST R BLOCK, RAJAJI NAGAR, BANGALORE-560010	99	09/07/77	2A/W JOC Horticulture,	34.44
390	RATNAMMA SHIDRAMAPPA GANIGER AT ISLAMPUR, PO AMARAWADAGI, TQ HUNGUND, DT BAGALKOT-587118	543	01/07/89	2A/W JOC Horticulture,	34.44
391	YASHODHA NAIK JOGA ROAD SAMPE KERI, HOSUR, SIDDAPURA UTTARA KANNADA-581355	823	25/07/88	2A/W PUC, Training in Horticul	34.22
392	VIJAYALAKSHMI D TOLADA D/O DODDABASAPPA TOLADA AT POST CHIKKENAKOPPA, TQ YALBURGA, KOPPAL DT-583236	798	01/06/88	2A/W JOC Horticulture,	33.78
393	NANDINI S G D/O GOVINDASHETTY SANGAPURA, VIL SHAMBUNAHALLY POST MELUKOTE HOBLI, PANDAVAPUA TALUK, MANDYA-571431	404	06/04/90	2A/W PUC, Training in Horticul	33.78
394	TANUJA PLOT NO. 52 SANTOSH COLONY, NEW JEWARGI ROAD, GULBARGA-585102	754	05/08/87	2A/W PUC, Training in Horticul	33.56
395	SHOBHA BHATAPANAHALLI P O MANDALAGIRI YELBURGA, KOPPAL-583232	679	15/06/92	2A/W JOC Horticulture,	33.33
396	SAVITRI SIDDALINGAPPA KAKHANDAKI D/O SIDDALINGAPPA KAKHANDAKI ATPOST KYADIGUPPA TQ KUSHTAGI, DIST KOPPAL, ILKAL-584112	615	04/08/83	C1/PDP JOC Horticulture,	32.89
397	M C UGRAPPA S/O CHIKKANARASAPPA MEKERAHALLI AT POST, SIRA TALUK, TUMKUR-572137	284	29/06/70	GM/3A/PH(L.C) PUC, Training in Horticul	32.44

SL.NO.	NAME OF THE CANDIDATE	INT.NO.	D_O_B	RESVN. & QUALIFICATION	PERCENTAGE
398	ANJANEYA S/O NARASANNA GATTU H NO 1-11-1128 144 KULSUMBEE COLONY RAMPUR ROAD RAICHUR-584101	840	05/06/76	GM/SC/PH(L.C) PUC, Training in Horticul	32.44
399	KAVITHA.M MANDYALAPALLI -V MANCHINEELAKOTE-POST SRINIVASPUR -TALUKA, KOLAR-563135	241	10/09/90	2A/W JOC Horticulture,	32.44
400	NANDINI HALLI AT POST. GONNAGAR TAL : RAMDURG, DIST : BELGAUM-591127	403	03/04/80	2A/W JOC Horticulture,	32.00
401	BIBIJAN JAMBAGI AT POST HIREKOPPA K S TQ RAMDURG, DIST BELGAUM-591114	91	10/01/90	2B/W JOC Horticulture,	29.11
402	AMEENABI CHALLAMARAD MADDI GALLI RAMDURG TQ RAMDURG, DIST BELGAUM-591123	7	22/07/80	2B/W JOC Horticulture,	25.56

Note :

1. The selection list is subject to the final decision of the Hon'ble KAT in Appln.Nos. 3165/11;3186/11; 3420/11; 6553-54/10; 7010/11; 7013/11; 7186/11; 7577/11; 744/12 and CTA No.69-72/12 and writ application 29752/11 in Hon'ble High Court.
2. The posts reserved for leprosy cured candidates which are unfilled due to non-availability of qualified leprosy cured candidates have been carried forward to the next recruitment.

K. R. SUNDAR,

Secretary,

Karnataka Public Service Commission.

P.R. 34

**FORM-IV
(SEE RULE-12)
NOTICE**

It is hereby notified that the undersigned has changed his/her name from **SOUMYA .P.P to A. SOUMYA PONNAPPA.**

P.D.c/n 44**SOUMYA .P.P**